

ಆತನ ದೇಹದಲ್ಲಿ ಶಾಂತಿ ನಾಧ್ಯತೆಯನ್ನು ಮಾಡುವುದಾಗಿದೆ

(2:14-22)

ಯೆಹೋದಿಗಳೂ ಮತ್ತು ಅನ್ಯಜನಾಂಗರ ಮಧ್ಯದ ಕೇವಲ ತೆಲ ಜಿನ್ನತೆಗಳನ್ನು ಹೊಂದಿರುವುದನ್ನು ತೋಲಿಸುತ್ತಾ ಎರಡೂ ಗುಂಪುಗಳ ಶಾಂತಿಯಾದ ಸಂಬಂಧವನ್ನು ಹೊಂದಿದ್ದವು ಎಂದು ಹೊಲನು ಘೋಷಿಸುತ್ತಾನೆ. ಇದು ಹೇಗೆ ನಾಧ್ಯ? “ಆತನೇ ನಮಗೆ ನಮಾಧಾನ ಕರ್ತೃವಾಗಿದ್ದಾನೆ” ಎಂದು ಹೊಲನು ಹೇಳುತ್ತಾನೆ (2:14). ಇಲ್ಲ, ಆತನು 2:18ರ ಮೂಲಕ ನಾಗುವ ಶಾಂತಿಯ ವಿಷಯದ ವಿಷಯವನ್ನು ಪರಿಷಾರಿಸುತ್ತಾನೆ. ಅತ್ಯೋನ್ತಮಣಿ ಮೊದಲು ಯೆಹೋದಿಗಳ ಮತ್ತು ಅನ್ಯರ ಮಧ್ಯದ ಶಾಂತಿಯನ್ನು ಮಂಡಿಸಿದನು (2:14, 15); ನಂತರ ಆತನು ಮನುಷ್ಯನು ಮತ್ತು ದೇವರ ಮಧ್ಯದ ಶಾಂತಿಯನ್ನು ಜಡಿಸಿದನು (2:16-18).

ಒಂದೇ ದೇಹದಲ್ಲಿ ಎಲ್ಲಾ ಜಿನರ ಮಧ್ಯದಲ್ಲಿವ ಶಾಂತಿ (2:14, 15)

¹⁴ಸಿಮ್ಮಿನ್ನಿ ನಷ್ಟಿನ್ನಿ ಒಂದು ಮಾಡಿದವನಾದ ಆತನೇ ನಮಗೆ ನಮಾಧಾನ ಕರ್ತೃವಾಗಿದ್ದಾನೆ. ಆತನು ತನ್ನ ಶರೀರವನ್ನು ನಮಹಿಸಿದ್ದರಲ್ಲಿ ವಿಧಿರೂಪವಾದ ಅಜ್ಞಿಗಳಿಳ್ಳ ಧರ್ಮಶಾಸ್ತ್ರವನ್ನು ತೆಗೆದುಹಾಕಿ ಇದ್ದ ದೈತ್ಯವನ್ನು ದುಗ್ಧಿಸಿ ಸಮ್ಮಿನ್ನಿ ಅಗಳಸಿದ ಅಷ್ಟಗೊಳಿತೆಯನ್ನು ಕೆಡೆಬಿಹಾಕಿದನು. ¹⁵ಆತನು ನಮಾಧಾನ ಮಾಡುವವನಾಗಿ ಉಭಯರನ್ನು ತನ್ನಲ್ಲಿ ಒಬ್ಬ ನೂತನ ಪುರುಷನನ್ನಾಗಿ ನಿಖಿಲ ಸಿದ್ಧಾಂತ.

ವರ್ಜನ 14. ಯೆಶಾಯ 9:ರೆಲ್ಲ ಹೆಸ್ಟಿಯನು ಬರಲಾಯವ “ಶಾಂತಿಯ ರಾಜ”ನಂತೆ ಮಂಡಿನಲ್ಪುಟಿದ್ದಾನೆ. ಕ್ರಿಸ್ತನ ಜಿನನದಲ್ಲ, “ಜಿನರೊಳಗೆ ಶಾಂತಿ: ಎಂದು ದೇವರೂತರು ಹಾಡಿದರು (ಲೂಕ 2:14). ಹೇಗೆನೀ, ಎಥಿನ 2ರಲ್ಲ, ಹೊಲನು ಯೇನುವನ್ನು ನಮಾಧಾನ ಕರ್ತೃ ಎಂಬ ಜಿನವರವನಾಗಿದ್ದಾನೆ ಯಾಕೆಂದರೆ ಮನುಷ್ಯರೊಳಗೆ ಶಾಂತಿ ಹಾಗೂ ಮನುಷ್ಯರ ಮತ್ತು ದೇವರ ಮಧ್ಯದಲ್ಲಿ ಎರಡೂ ಕ್ರಿಸ್ತನಲ್ಲಿ ಕಟ್ಟಲಿಟ್ಟವು ಆಗಿವೆ. ಈ ಬಳಕೆಯ ತಳ್ಳುವಿಕೆಯ ವಿಳಾಳಿದಿಕವಾಗಿದೆ; ಇದು “ಆತನೇ, ಆತನಲ್ಲದೆ ಬೇರಾರೂ ಇಲ್ಲದ ...” ಎಂದು ಓದಬೇಕು.¹ ಆತನೇ ಎಂಬುದು “ಆತನು ಮಾತ್ರ” ಎಂಬಭಾವವನ್ನು ಕೊಡುವುದಿಲ್ಲ, ಅದರೆ ಆತನು ತನ್ನ ಸ್ವರ್ವರ ವ್ಯಕ್ತಿತ್ವದಲ್ಲಿ ಎಂದು ನಿಹಿತ ಆಗಿದೆ.² ಇದಕ್ಕೆ ಜೊತೆಯಾಗಿ “ಶಾಂತಿ” ಎಂಬುದು ಗ್ರೀಕ್ ವೆಲದ ಭಾಗದಲ್ಲಿ ಉಪನ್ಯಾಸವನ್ನು ಹೊಂದಿದ್ದು ಹೀಗೆ ಆ ವಿಜಾರಣೆ “ನಮಗೆ ಆತನು ತಾನೇ, ಶಾಂತಿಯಾಗಿದ್ದಾನೆ ಹೊರತು ಮತ್ತು ಬೇರಾರೂ ಅಲ್ಲ” ಎಂದು ಓದಬೇಕು.

ವರ್ಜನ 14ರಲ್ಲ “ನಮಾಧಾನ” ಎಂಬುದು *eirēnē* “ಒಂದು ನಾಲ ಬೇರೆಯಾದ ಸಂಗತಿಗಳ ಒಂದಾಗಿ ನೇಲಿಯಾದ್ದು” ಎಂಬುದರ ಜೊತೆ ನೇಲಕೊಂಡಿದೆ.³ “ಸಂಗತಿಗಳು” ಯೆಹೋದಿಗಳನ್ನು ಮತ್ತು ಅನ್ಯಜನಾಂಗರವರು ಮಾನವ ದೃಷ್ಟಿಕೋನದಲ್ಲ, ಸಂಪೂರ್ಣವಾಗಿ ಬಿಭಾಗವಾದರು. ಯೆಹೋದಿಗಳ ಅನ್ಯಜನಾಂಗರವರನ್ನೂ ಕೀಳಾಗಿ, ಹೊಲನು ನಾಯಿಯಂತೆ

ನೋಡಿದರು (ನೋಡಿಲ ಮತ್ತಾಯ 15:27). ಅವರು ಅನ್ಯಜನಾಂಗದವರ ಮನೆಯನ್ನು ಪ್ರವೇಶಿಸುತ್ತಿರಲ್ಲ (ನೋಡಿಲ ಅಪ್ಪೊಸ್ತಲರ ಕೃತ್ಯೇಗಳ 10:28). ಅನ್ಯಜನಾಂಗದವರು ಯೆಹೂದಿಗಳನ್ನು ಅಹಂಕಾರಿಗಳು ಮತ್ತು ಜನಾಂಗವಾದಿಗಳ ತ್ರೈಕವಾದಿಗಳ ಎಂದು ಧ್ವಣಿಸುವ ಮೂಲಕ ವಿಸಿಮಯ ಮಾಡಿಕೊಂಡಿದ್ದರು.

ತೀಸ್ತನು ಹೇಗೋ, ಉಭಯರನ್ನು ... ಒಬ್ಬನನ್ನಾಗಿ ಮಾಡಿದನು. ಇದೆಂದು ಕ್ರಾಂತಿಕಾಲಯಾದ ವಿಜಾರವಾಗಿದೆ. ತೀಸ್ತನು ಶಿಲುಬೆಯ ಮೂಲಕ ಈ ಜಗತ್ತಿಗೆ ನಮ್ಮ ನಮಾಧಾನವನ್ನು ನೃಷ್ಟಿಸುವಂತವನಾಗಿದ್ದಾನೆ. ಶಿಲುಬೆಯ ಅಡ್ಡ ಕಂಬಗಳು ಎರಡು ದಿಕುಗಳಲ್ಲಿ ಇರುವಂತವು ಆಗಿದ್ದು, ತೀಸ್ತನ ಕೈಗಳು ವಿರುದ್ಧ ದಿಕುಗಳನ್ನು ತಲುಪಂತವು ಆಗಿದ್ದು ಯೆಹೂದಿಗಳನ್ನು ಮತ್ತು ಅನ್ಯಜನಾಂಗದವರನ್ನು ಹತ್ತಿರಕ್ಕೆ ತರುವ ಮತವು ಆಗಿವೆ.

ಈ ಎರಡೂ ಗುಂಪುಗಳನ್ನು ತನ್ನ ದೇಹದೊಳಕ್ಕೆ ತರುವುದರ ಮೂಲಕ, ತೀಸ್ತನು ಅಡ್ಡಗೋಳಿಯನ್ನು ಕೆಡಬಿಹಾಿಡಿಸು. ಯೆಹೂದಿಗಳು ಮತ್ತು ಅನ್ಯಜನಾಂಗದವರ ಮಧ್ಯ ಇದ್ದ “ಅಡ್ಡಗೋಳಿಯ” (*phragmos*) ದೇವರು ಇನ್ನಾಯೇಲಲಿಗೆ ಕೊಣ್ಟ ಮೋಳಿಯ ದರ್ಮಶಾಸ್ತ್ರವೇ ಆಗಿತ್ತು (ನೋಡಿಲ 2:15). ಧರ್ಮಶಾಸ್ತ್ರವು ಯೆಹೂದಿಗಳನ್ನು ವಾಗ್ಣನದ ಜನರನ್ನಾಗಿಯೂ ಮತ್ತು ಇತರ ಜನರಿಂದ ಬೇರೆಯನ್ನಾಗಿಯೂ ಮಾಡಿತ್ತು. ಧರ್ಮಶಾಸ್ತ್ರದ ಕಾರಣದಿಂದ ಇನ್ನೂ ಹೇಳಿನ ತಡೆಗೋಳಿದೆಗಳು ರಹಿತವಾದವು. ಉದಾಹರಣೆಗೆ, ಯೋನಲೆಖಿನಿನಿಂಜನ ದೇವಾಲಯವು ಯೆಹೂದಿಗಳು ಮತ್ತು ಅನ್ಯಜನಾಂಗದವರ ಮಧ್ಯದ ಗೋಳಿಯರಿತ್ತು. ದೇವಾಲಯದ ಹೇರಗಿನ ಆರಣ್ಯವು ಅನ್ಯಜನರ ಅಂಗಕ ಎಂದು ಕರೆಯಲ್ಪಡುತ್ತಿದ್ದು ಯಾರಾದರೂ ಅದರೆಂತಹ ಹೇಳಬಹುದಿತ್ತು. ಅನ್ಯಜನಾಂಗದ ಅಂಗಕದಲ್ಲಿಯೇ ಸ್ತೀಯರ ಅಂಗಕಿಂದ್ದು ಯೆಹೂದಿ ಸ್ತೀಯರ ಮಾತ್ರ ಅಲ್ಲಿಂದ ಹೇಳಬಹುದಿತ್ತು. ನಂತರ ಅಲ್ಲ ದೇವಾಲಯಿಂದ್ದು ಅಲ್ಲ ಯಾಜಕರು ಮಾತ್ರ ಅದರೆಂತಹ ಹೇಳಬಹುದಿತ್ತು.⁴ ಅನ್ಯರ ಅಂಗಕ ಮತ್ತು ಸ್ತೀಯರ ಮಧ್ಯ ಒಂದು ಕಲ್ಲನ ಗೋಳಿಯ ಅದನ್ನು ಬೇರೆಮಾಡುವುದ್ದಾಗಿದ್ದು ಅದನ್ನು ಖಿಲ ಯಾರಾದರೂ ವಿದೇಶಿಯಿಲಿಗೆ ಅದು ನಿಶಿಧವಾದದ್ದು ಅದನ್ನು ಖಿಲ ಅರಾಥನಾ ಸ್ಥಳಕ್ಕೆ ಹೋಗುವವರು “ಮರಣಯಾತನೆಗೆ ಒಷ್ಣಿಸಲ್ಪಡುವರು” ಎಂಬ ಅಪಿಯ ಅಲ್ಲತ್ತು⁵

ದೇವಾಲಯವು ನಾಂಕೇತಿಕವಾಗಿ ಅನ್ಯಜನಾಂಗದವರನ್ನು ದೇವರ ನಸ್ವಿಧಾನದಿಂದ ದೂರಪೂಡಿದ್ದರು. ಎಷ್ಟನ್ದೆ ಅನ್ಯಜನಾಂಗದವನಾದ ತೋಫಿಮನನ್ನು ಕರೆತರುವಳಿ ಅವರ ಕಟ್ಟಿಯನ್ನು ಖಿಲಿದ್ದನು ಮತ್ತು ದೇವಾಲಯದೊಳಕ್ಕೆ ಕರೆತಂದನು ಎಂಬ ತಪ್ಪಿ ಧೋಽಣಾರೋಳಣಿಯ ಮೇಲೆ ಯೋನಲೆಖಿನ ತನ್ನ ಸೇರಿಯಾದ ಆ ಅಡ್ಡಗೋಳಿಯನ್ನು ಹೊಲನು ಬಲ್ಲವನಾಗಿದ್ದನು (ಅಪ್ಪೊಸ್ತಲರ ಕೃತ್ಯೇಗಳ 21:28, 29).

ವಜನ 15. ದೇವರು ತನ್ನ ಶಲಿಲರವನ್ನು ಸಮಹಿಸಿದ್ದರಿಳ್ಳ ಬಿಧಿರೂಪವಾದ ಅಳ್ಳಿಗಳಿಳ್ಳ ಧರ್ಮಶಾಸ್ತ್ರವನ್ನು ತೆಗೆದುಹಾಕಿ ಇದ್ದ ದ್ವೇಷವನ್ನು ಮುಗಿಸಿ ಯೆಹೂದ್ಯರ ಮತ್ತು ಅನ್ಯಜನಾಂಗದವರ ಮಧ್ಯ ನಂಬಂಧವನ್ನು ನಂಪುಣಗೊಳಿಸಿದನು. ತೀಸ್ತನ ರಕ್ತಪು ದೂರವಾದವರನ್ನು ಹತ್ತಿರಕ್ಕೆ ತರುವುದಾಗಿದೆ ಎಂದು ವಜನ 13ರಲ್ಲ ಹೇಳುವುದಾಗಿದೆ, ಮತ್ತು ತೀಸ್ತನು ಯೆಹೂದ್ಯರಿಗೂ ಮತ್ತು ಅನ್ಯಜನಾಂಗದವರಿಗೂ ಬೇರೆಮಾಡುವ ಅವರ ಮಧ್ಯ ಇರುವ ಗೋಳಿಯನ್ನು ಒಡೆದುಹಾಕಿ ಅವರನ್ನು ಹತ್ತಿರಕ್ಕೆ ತಂದ ಕಾರಣ ಆತನು ನಮ್ಮ ನಮಾಧಾನವಾಗಿದ್ದಾನೆ ಎಂದು ವಜನ 14ರಲ್ಲ ಹೇಳುತ್ತದೆ. ಇಂಥ್ಯು ನಂಧಭಾಗಳಲ್ಲ, “ಆತನ ದೇಹದಲ್ಲ ತೆಗೆದುಹಾಕಿದ” ಎಂದು ಶಿಲುಬೆಯ ನಾಜಿತವಾಗುತ್ತಿದೆ. ಆತನು ಶಿಲುಬೆಯ ಮೇಲೆ ಮರಣಿಸಿದಾಗ, ತೀಸ್ತನು ಯೆಹೂದಿಗಳಿಗೆ ಮತ್ತು ಅನ್ಯಜನಾಂಗದವರಿಗೆ ವೈಮನನ್ನು ಒಂದೆಡೆ ಇಟ್ಟ ಹೊನ ಧರ್ಮಶಾಸ್ತ್ರವನ್ನು ನೃಷ್ಟಿಸುವಳಿ ದಾಲಿಯನ್ನು ತೆರೆದಿಟ್ಟನು. ಅದು ನಾಧ್ಯ ಯಾಕೆಂದರೆ ಧರ್ಮಶಾಸ್ತ್ರದ ಈ ಅನ್ಯತೆಗಳಿಗೆ ಕಾರಣವಾದ ಎಲ್ಲ

ನಂಗತಿಗಳಿಗೆ ಅಂತ್ಯವನ್ನು ಅತನು ಕೊಟ್ಟಿನು. “ತೇಗೆದುಹಾಕು” (katargeō) ಎಂಬುದರ ಅಥವು “ಉಪಯೋಗರಹಿತವನ್ನಾಗಿನು”⁶ ಅಥವಾ “ಅಂತ್ಯವನ್ನು ಕೊಡು” ಎಂಬಧರವನ್ನು ಕೊಡುವುದಾಗಿದೆ.⁷

ಒಂದು ತರ್ಕದಂತೆ ಕ್ರಿಸ್ತನು ಕೇವಲ ಧರ್ಮಶಾಸ್ತ್ರದ ಸಂಪೂರ್ಣಾಯದ ಭಾಗಕ್ಕೆ ಮಾತ್ರ ಅಂತ್ಯವನ್ನು ಕೊಡುವವನಾಗಿದ್ದನೇ ಅಥವಾ ಧರ್ಮಶಾಸ್ತ್ರದ ನಾಯಾಯಬದ್ಧವಾದ ಬಳಕೆಯು ಆ ನಂಗತಿಯಿಂದ ಜಪ್ಪಿಕೊಳ್ಳಬುವುದಾಗಿದೆ. ಕ್ರಿಸ್ತನು “ಸಿಬಂಧನೆಗಳ ಅಂಶವನ್ನು ಹೊಂದಿರುವ ಧರ್ಮಶಾಸ್ತ್ರದ ಅಜ್ಞಿಗಳನ್ನು” ತೇಗೆದುಹಾಕುತ್ತಾನೆ ಎಂದು ಹೊಲನು ಹೇಳಿದನು. “ಅಜ್ಞಿಗಳು” (entolē) “ಅಜ್ಞಿ ಮಾಡುತ್ತಿರುವವನೊಬ್ಬನ ಅಧಿಕಾರವನ್ನು ಒತ್ತಿಹೇಳುವದೆ” ಅಗಿದೆ ಈ ತತ್ತರವಣದಲ್ಲಿ ದೇವರು ತಾನೇ ಅಗಿದ್ದಾನೆ. “ಸಿಬಂಧನೆಗಳು” (dogma) ಧರ್ಮಶಾಸ್ತ್ರದಲ್ಲಿ ಒಳಗೊಂಡಿರುವ “ತಾತ್ಪ್ರಕ ಹೇಳಿಕೆಗಳು” ಅಗಿವೆ. ಸಂಪೂರ್ಣ ಧರ್ಮಶಾಸ್ತ್ರವು ಅಜ್ಞಿಗಳಿಂದ ಮತ್ತು ತಾತ್ಪ್ರಕ ಹೇಳಿಕೆಗಳಿಂದ ಮಾಡಲ್ಪಟ್ಟಿದ್ದ ಕ್ರಿಸ್ತನ ಶಿಲಬೆಯ ಮೇಲೆ ಅಂತ್ಯವಾದವು. ಇದು ಅಲ್ಲಾರದಾದಲ್ಲ, ಆಗ ಯಿಹಾದಿಗಳ ಮತ್ತು ಅನ್ಯಜನಾಂಗದವರ ಮಧ್ಯದ “ಬಿಧಿರೂಪವಾದ ಅಜ್ಞಿಗಳಳಿಗೆ ಧರ್ಮಶಾಸ್ತ್ರದ” ವೀರತ್ವವು ಮುಂದುವರೆಯಿತ್ತತ್ವ.

ಎರಡು ಗುಂಪುಗಳನ್ನು ಒಂದುಗೂಡಿಸಲು ಕ್ರಿಸ್ತನು ನತ್ತು ಉಭಯರನ್ನೂ ತನ್ನಲ್ಲಿ ಬಿಬ್ಬಿ ನೂತನ ಪುರುಷನ್ನಾಗಿ ಸಿಬಿಸಿದ್ದಾನೆ. “ಮಾಡುವದು (ಆಗಿಸುವದು)” ಎಂಬುದು “ಮಾಡು (ಆಗು)” poieo, ಎಂದಲ್ಲ, ಆದರೆ kteō, ಎಂಬುದು “ನೃತ್ಯಿಸು” ಎಂಬಧರ ಕೊಡುವಂಥದ್ದಾಗಿದೆ.⁸ ನಾಂಗತ್ಯವನ್ನು ತರುವ ನಿಷ್ಠನಾಲ್ಲಿ ಕ್ರಿಸ್ತರು ಕೇವಲ ಉತ್ತಮ ಯಿಹಾದ್ವಿಗಳಿಗೆ ಉತ್ತಮ ಅನ್ಯಜನಾಂಗದವರ ಪ್ರಸ್ತಾಪನೆಯನ್ನು ಹೊಂದಿರಿಲ್ಲ ಬದಲಾಗಿ ಯಿಹಾದಿಗಳಿಗೆ ಮತ್ತು ಅನ್ಯಜನಾಂಗದವರು “ಬಿಬ್ಬಿ ನೂತನ ಪುರುಷನಲ್ಲ” ಸಂಪೂರ್ಣ ಹೊಸದಾಗುವದನ್ನು ಬಯಸುವವನಾಗಿದ್ದನು. ಈ ಹೊನ ಮಾನತ್ವವು “ಅತನಾಲ್” ಸ್ವಾಷಿಣಲ್ಪಣಿತ್ತು. 2 ಕೆಲಿಂಧ 5:17ರಲ್ಲ “ಯಾವನಾದರೂ ಕ್ರಿಸ್ತನಾಲ್ದಾರೆ ಅವನು ನೂತನ ಸ್ವಾಷಿಯಾದನು” ಎಂದು ಹೊಲನು ಹೇಳುತ್ತಾನೆ. ಬಿಬ್ಬಿನ ಕ್ರಿಸ್ತನಲ್ಲ ದೀಕ್ಷಾನ್ನಾನು ಹೊಂದಿದಾಗ, ಅತನು ಕ್ರಿಸ್ತನ ದೇಹವಾದ ಸಭೆಯಲ್ಲ ನೇಲಕೊಳ್ಳುತ್ತಾನೆ (ಸೋಳಿ ರೋಮಾತ್ಮಕ 6:3; 1 ಕೆಲಿಂಧ 12:13). ಕ್ರಿಸ್ತನಲ್ಲಿಯ ಬಿಬ್ಬಿ ವ್ಯಕ್ತಿಯ ಹೊನ ಸ್ವಾಷಿಯಾದರೆ, ನಂತರ ಕ್ರಿಸ್ತನಲ್ಲಿಯ ಅನೇಕರು ಕ್ರಿಸ್ತ ದೇಹದ “ಬಿಬ್ಬಿ ಹೊನ ಮನುಷ್ಯನಲ್ಲ” ಹೊನ ಸ್ವಾಷಿಗಳು ಅಗುತ್ತಾರೆ.

ಕ್ರಿಸ್ತನ ದೇಹದಲ್ಲಿರುವ ಜನರು, ಸಭೆಯ ಇನ್ನೂ ಸ್ತ್ರೀ ಪುರುಷರು, ಬಡವ ಶೀಮಂತ, ಒಡೆಯ ಮತ್ತು ಶೀಮಂತ (6:5-9), ಮತ್ತು ಯಿಹಾದಿಗಳ ಮತ್ತು ಅನ್ಯಜನಲಿಂದ ಅಗಿದೆ. ಹೆಲೆಸೀ, ಕ್ರಿಸ್ತನಲ್ಲಿರುವ ಎಲ್ಲ ಜನರು ಕ್ರಿಸ್ತನಲ್ಲ ತಾವು ಬರುವುದಕ್ಕಿಂತ ಮುಂಚೆ ಯಾರಾಗಿದ್ದರೋ ಅಥವಾ ಹೇಗಿದ್ದರೋ ಅದನ್ನು ಯೋಜಿಸಿದೆ ದೇವರಿಗೆ ಮತ್ತು ಹೊನ ಸ್ವಾಷಿಯ ಅತೀ ಮಹತ್ವದ ಭಾಗಗಳಿಗೆ, ಹೊನ ಮಾನತ್ವಕ್ಕೆ ಕ್ರಿಸ್ತನ ದೇಹವಾದಂತೆ ಸಭೆಗೆ ಅದೇ ಹಲಿಯನ್ನು ಹೊಂದಿರುವರು. ಹೊಲನು ಗಲಾಕ್ಯದವರಿಗೆ ಹೀಗೆ ಹೋಳಿಸಿದನು,

ನಿಂದೆಲ್ಲರು ಕ್ರಿಸ್ತಯೀಳನುಬಿನಲ್ಪಣಿಯವ ನಂಜಕೆಯ ಮೂಲಕ ದೇವರ ಪ್ರತಿರಾಗಿದ್ದಿಲ್ಲ. ಹೇಗೆಂದರೆ ಕ್ರಿಸ್ತನಲ್ಲ ನೇರುವದಕ್ಕೆ ದೀಕ್ಷಾನ್ನಾನು ಮಾಡಿಸಿಕೊಂಡಿರುವ ನಿಂದೆಲ್ಲರು ಕ್ರಿಸ್ತಯೀಳನುಬಿನಲ್ಲ ಒಂದೇ ಅಗಿರುವದಲಿಂದ ಯಿಹಾದ್ವನು ರೀತನು ಎಂದೂ ಆಳ ಒಡೆಯ ಎಂದೂ ಗಂಡು ಹೆಣ್ಣಿ ಎಂದು ಭೇದವಿಲ್ಲ (ಗಲಾಕ್ಯ 3:26-28).

ಹೊಲನು ಸಭೆಯಲ್ಲಿನ ನಿಯಮಗಳ ಬಗ್ಗೆ ಮಾತನಾಡುತ್ತಿಲ್ಲ, ಆದರೆ ದೇವರಿಗೆ ನಮಾನಾವಾದ ಮಾರ್ಗವನ್ನು ಹೊಂದುವುದರ ಬಗೆಗೆ ಮಾತನಾಡುತ್ತಿದ್ದಾನೆ. ಇಲ್ಲಿನ ಪ್ರಶ್ನೆಯ ವೈಯಕ್ತಿಕ ಗುರುತಿಸಿಕೊಳ್ಳಬೇಕೆಯ ಅಲ್ಲ, ಆದರೆ ಹೊನ ಸ್ವಾಷಿಯ ಭಾಗವಾದ ಕ್ರಿಸ್ತನಲ್ಲ ಬರುವವನ

ಖಿಷತ್ಯವಾಗಿದೆ.

ಎಲ್ಲ ಜನರನ್ನು ಒಂದಾಗಿಸುವ ಶೈಕ್ಷ ಗುಲಿಯನ್ನು ಕ್ರಿಸ್ತನು ಸಂಪೂರ್ಣಗೊಳಿಸಿದನು. ಹೇಗೆನೋ, ಮನುಷ್ಯ ಮನುಷ್ಯರೆಡನೆಯ ಬಕರ್ತೆಯನ್ನು ನಾಧ್ಯಮಾಡುವದು ಕ್ರಿಸ್ತನಿಗೆ ದೊಡ್ಡ ಸಂಗತಿಯೇನಲ್ಲ, ದೇವರೆಂದಿಗೆ ಬಕರ್ತೆಯಿಂದಿರುವದೂ ಈಡಾ ಅವಶಾಶವಾ ದದ್ವಾಗಿದೆ. ಇದು ದೇವರ ಸಂಕಳ್ಳತವಾದಂಥ ಮತ್ತು ತಿಳಿಯವಂತೆ ಮಾಡುವ ಕೊನೆಯ ಗುಲಿ ಆಗಿತ್ತು.

ಒಂಟೆ ದೇಹದಲ್ಲಿ ದೇವರೊಂದಿಗೆ ಶಾಂತಿ (2:16-22)

¹⁶ಇದ್ದ ದೇಹವನ್ನು ತನ್ನ ಶಿಲುಬೀಯ ಮೇಲೆ ಕೊಂಡು ಆ ಶಿಲುಬೀಯ ಮೂಲಕ ಉಭಯರನ್ನು ಒಂದೇ ದೇಹದಂತಾಗಿ ಮಾಡಿ ದೇವರೊಂದಿಗೆ ಸಮಾಧಾನವನ್ನಿಡ್ದಾನೆ. ¹⁷ಇದಳ್ಳದೆ ಅತನು ಬಂದು ದೂರವಾಗಿದ್ದ ಸಿಮಾಗೊ ಸಮಾಧಾನವನ್ನು ಮತ್ತು ಸಭಿಂತವಾಗಿದ್ದವರೂ ಸಮಾಧಾನವನ್ನು ನಾಲಿದನು. ¹⁸ಅತನೆ ಮೂಲಕ ನಾಘ್ರಾ ನೀಘ್ರಾ ಒಬ್ಬ ಅರ್ಕನನ್ನೇ ಹೊಂದಿದವರಾಗಿ ತಂದೆಯ ಬಾಗೆ ಪ್ರವೇಶಿಸುವದಕ್ಕೆ ಮಾರ್ಗದಾಯಿತು. ¹⁹ಹಿಗಿರಲಾಗಿ ನಿಲವು ಇನ್ನು ಮೇಲೆ ಹರಿದೇಶದವರೂ ಅನ್ಯರೂ ಅಗಿರದೆ ದೇವಜನರೊಂದಿಗೆ ಒಂದೇ ಸಂಸ್ಥಾನದವರೂ ದೇವರ ಮನೆಯವರೂ ಆಗಿದ್ದಿಲ್ಲ. ²⁰ಅರ್ಕಾನ್ತಲರೂ ಶ್ರದ್ಧಾದಿಗಳೂ ಎಂಬ ಅಸ್ತಿವಾರದ ಮೇಲೆ ನೀವು ಮಂದಿರದೇಶಾದಿಯಲ್ಲಿ ಕಟ್ಟಲ್ಪಟ್ಟಿದ್ದಿಲ್ಲ. ²¹ಯೇನು ಕ್ರಿಸ್ತನೇ ಮುಖ್ಯವಾದ ಮೂಲೆಗಲ್ಲ; ಅತನಲ್ಲಿ ಕಟ್ಟಡದೆ ಎಲ್ಲಾ ಭಾಗಗಳು ಒಂದಕ್ಕೊಂಡು ಹೊಂದಿಕೆಯಾಗಿ ಕಟ್ಟಡವು ವೃಧಿಯಾಗುತ್ತು ಕರ್ತನಲ್ಲಿ ಹಲ್ಲಬ್ದ ದೇವಾಲಯವಾಗುತ್ತದೆ. ²²ಅತನಲ್ಲಿ ನೀವು ನಹ ಹಬಿತ್ತಾಗುವ ಮೂಲಕವಾಗಿ ದೇವಲಗೆ ನಿಬಾಸ ಸ್ಥಾನವಾಗುವದಕ್ಕಾಗಿ ಸಮ್ಮಿ ನಂಗಡ ಕಟ್ಟಲ್ಪಟ್ಟಿತ್ತು ಇದ್ದಿಲ್ಲ.

ವರ್ಣನ 16. ಕ್ರಾಂತಿಯ ಮೂಲಕ ಕ್ರಿಸ್ತನು ದೇವರಂತೆಗೆ ಹಾಹಿಗಳ ಸಂಧಾನವನ್ನು ಮಾಡಿದನು. ಯೇನು ನಮ್ಮ ಹಾಹಗಳನ್ನು ತನ್ನ ಮೇಲೆ ತೆಗೆದುಕೊಂಡನು ಹಿಗೆ ನಾವು ಅತನ ನೀತಿವಂತಿಕೆಯನ್ನು ನಮ್ಮ ಮೇಲೆ ತೆಗೆದುಕೊಂಡುವು.

ದೇವರೊಂದಿಗೆ ಸಂಧಾನವು ಒಂದೇ ದೇಹದಂತಾಗಿ ಇದ್ದಂತದರಲ್ಲಿ ಇರುವುದಾಗಿದೆ. ಎಹೆನದಜ್ಞನ ಕ್ರಿಸ್ತನ ದೇಹವಾದ ನಭೀಯ (ಸೋಳಿಲ 1:22, 23), “ನಾವನ ಮನುಷ್ಯನು” ಅಗಿದ (ಸೋಳಿಲ 2:15). ಆದ್ದಲಿಂದ, ದೇವಲಗೆ ಸಂಧಾನವಾಗಿರುವ ಪ್ರತಿಯೊಬ್ಬ ವೃತ್ತಿಯೂ ನಭೀಯ ಭಾಗವಾಗಿದ್ದಾರೆ. ದೇವರೊಂದಿಗೆ ಸಂಧಾನವಾಗಿರುವವನು ನಭೀಯೊಂದಿಗೆ ಇರುವವನು ಅಗಿದ್ದಾನೆ. ನಾವು ಕ್ರಿಸ್ತನಲ್ಲಿ ದೀಕ್ಷಾನ್ವಾನ ಹೊಂದಿದಾಗ, ನಾವು ನಭೀಯೊಂಬ ದೇಹದಲ್ಲಿ ದೀಕ್ಷಾನ್ವಾನ ಹೊಂದುವವರಾಗುತ್ತೇವೆ (1 ಕೋಲಂಥ 12:13). ಕ್ರಿಸ್ತನಾಳಿಯರು, ಸಂತರ, ನಭೀಯಲ್ಲಿರುವನು ಅಗಿದ ಒಬ್ಬನು ಸುವಾರ್ತೆಗೆ ಬಿಧೀಯವಾಗುವ ಚೋದಲು, ಅತನು ಕ್ರಿಸ್ತನ ಹೊರಗೆ ಇರುವನು. ನಭೀಯ ಹೊರಗೆ ಇರುವವನು ಮತ್ತು ದೇವರ ಸಂಧಾನದ ಹೊರಗೆ ಇರುವವನೂ ಅಗಿದ್ದಾನೆ.

ಕೇ ಸ್ಥಾನವು ದೇವರ ಕೃತ್ಯೆಯನ್ನು ಅಭವಾ ಕ್ರಿಸ್ತನ ಶಿಲುಬೀಯನ್ನು ಜಿಕ್ಕಿದಾಗಿ ಮಾಡಲಾರದು. ಇದು ನಭೀಯ ಮೇಲೆ ಅಧವಾ ರಕ್ಷಣೆಯ ಮೇಲೆ ಅಧವಾ ರಕ್ಷಣೆಯಲ್ಲ ಮಾನವ ಭಾಗದಲ್ಲಿ ಬಲು ಹೆಚ್ಚಾಗಿ ಒತ್ತುಕೊಡುಪುಡೇ ಅಡೂ ಅಲ್ಲ. ದೇವರ ಕೃತ್ಯೆ ಮತ್ತು ಕ್ರಿಸ್ತನ ಕ್ರಾಂತಿ ಮಾನವನ ಸ್ವೀಕೃತಿಯ ಮೂಲಕ ಹಡೆದುಕೊಳ್ಳಲ್ಪಟ್ಟಿತ್ತದೆ ಮತ್ತು ಯತ್ವವಾಗಿದೆ. ದೇವರು ನಮ್ಮ ಮೇಲೆ ಒತ್ತಾಯಿದ ರಕ್ಷಣೆಯನ್ನು ತರಲಾರನು. ರಕ್ಷಣೆ ಕನು ಕ್ರಿಸ್ತನ ಹೊರತು, ನಭೀಯಲ್ಲ; ಆದರೆ ಸಭೀಯ ರಕ್ಷಣೆಯನ್ನು ರಕ್ಷಣೆಯನ್ನು ಆಗಿದ ಸ್ವೀಕರಿಸಿದಿಲ್ಲ. ಮಾನವನು ತನ್ನಷ್ಟಕ್ಕೆ ತಾನೇ ರಕ್ಷಣಲ್ಪಡಲಾರನು, ಆದರೆ ಕ್ರಿಸ್ತನಾಳಿಯರ ಆ ರಕ್ಷಣೆಯನ್ನು ಆಗಿದ ಸ್ವೀಕರಿಸಿದಿಲ್ಲ.

ತನ್ನ ಒಟ್ಟಿಗೆಯಲ್ಲ ಆತನು ತನ್ನನ್ನು ರಕ್ಷಿಸಲು, ಆತನನ್ನು ಸಭಿಗೆ ಜೊಡಿಸಲು, ಮತ್ತು “ಒಂದೇ ದೇಹದಲ್ಲ” ತನ್ನನ್ನು ತಾನು ಸಂಥಾನ ಮಾಡಿಕೊಳ್ಳಲು ದೇವಲಿಗೆ ಅವಕಾಶ ಕೊಡಬಹುದು.

ಶಿಲುಬೀಯ ಮೂಲಕ ದೇವರು ದೈತ್ಯವನ್ನು ... ಶೈಂದನು ಮತ್ತು ಮನುಷ್ಯ ಮತ್ತು ಮನುಷ್ಯರ ಮದ್ಯದ ವೈರಕ್ತವನ್ನು ಅದರಂತೆಯೇ ದೇವಲಿಂದ ಮನುಷ್ಯನ ಮದ್ಯದ ಮನಸ್ಥಾಪವನ್ನು ಕೊನೆಗಾಳಿಸಿದನು. “ದೈತ್ಯದ” ಇರುವ ಪಜನ 15ರಲ್ಲ ಧರ್ಮಾಶಾಸ್ತಪು ಯೆಹೋದಿಗಳನ್ನು ಮತ್ತು ಅನ್ಯಜನಾಂಗದವರನ್ನು ಬೀರೆಮಾಡುವದನ್ನು ಬಗ್ಗೆ ಹೇಳು ತ್ವಿದ್ವಲಿಂದ, ಕೆಲ ವ್ಯಾಲ್ಯಾಂಕಾರರು ಆ “ದೈತ್ಯ” ಪಜನ 16ರಲ್ಲ ವಿಶೇಷವಾಗಿ ಮನುಷ್ಯ ಮತ್ತು ಮನುಷ್ಯ ಮನಸ್ಥಾಪವನ್ನು ನೂಜಿಸುವುದಾಗಿದೆ ಎಂದು ನೂಜಿಸುತ್ತಾರೆ. ಹೇಗೇರೆ, ಪಜನ 13ಲಿಂದ 16ರವರೆಗಿನ ಪಜನಗಳಲ್ಲ ಕ್ರಿಸ್ತನ ರಕ್ತಪು ದೇವಲಿಂದ ದೂರವಿದ್ವವಲಿಗೆ ಮತ್ತು ಒಬ್ಬಲಿಂದೊಬ್ಬರು ದೂರವಿರದವಲಿಗೆ ಸಂದಾನವನ್ನು ತರುವುದಾಗಿದೆ. “ದೈತ್ಯಪು” ಎಲ್ಲ ವೈರಕ್ತವನ್ನು ಅಂದರೆ ಕ್ರಿಸ್ತನ ರಕ್ತಪು ಮರಣಿಸುವಾಗ ಮರಣದಲ್ಲ ಹಾಕಿದ್ದನ್ನು ನೂಜಿಸುವುದಾಗಿದೆ.

ಪಜನ 17. ವೈರಕ್ತವನ್ನು ಕೊನೆಗಾಳಿಸುವರಲ್ಲ, ಕ್ರಿಸ್ತನು ಸಂಮಾನವನ್ನು ಮಾಡಿದನು. ಈ ಪಜನವು (NASB ಯಲ್ಲ ದೊಡ್ಡ ಅಕ್ಷರಗಳಲ್ಲ ಕಂಡುಬಂದಂಥ ಇಪ್ಪಗಳು ಹಕ್ಕಿ ಒಡಂಬಿತೆಯಿಂದ ಬಂದ ಪ್ರಶ್ನೆಗಳು ಎಂದು ನೂಜಿಸುವುದ್ದರಿಂದ ಯೆಶಾಯ 5:7:19: “ದೂರದವಸಿಗೂ ಸಖಿಎಷದವಸಿಗೂ ಕ್ಷೇಮವಿರಲ ನುಕ್ಷೇಮವಿರಲ” ಎಂಬುದರ ಸ್ವತಂತ್ರ್ಯ ಭಾಷಾಂತರವಾಗಿದೆ. ಯೆಶಾಯನ ಹಲಿಜ್ಞೆದದ ಭಾಗದಿಂದ ದೂರವಾಗಿದ್ವರೆಯ ಮತ್ತು ಸಖಿಎಷಸ್ವರಾಗಿದ್ವರೆಯ ಎಂದು ಪ್ರಪಾದಿಯ ನೂಜಿಸೆಯ ಅರ್ಥವು ಯೆಹೋದಿಗಳು ಪರದೇಶದಲ್ಲ ಸರೆಯಿಲ್ಲದೆಂದು ಮತ್ತು ಕೆಲವರು ತಮ್ಮ ಸ್ವದೇಶದಲ್ಲ ಉಜ್ಜಮಿಂಡಿದ್ವರೆಂದು ನೂಜಿಸುವುದಾಗಿದೆ. ಈ ಎರಡೂ ಗುಂಪುಗಳಿಗೆ ದೇವರು ಸಂಮಾಧಾನದ ಸಂದೇಶವನ್ನು ತರುತ್ತಿದ್ದಾನೆ. ಎಫೆಸದಲ್ಲ, ಹೌಲನು ಯೆಶಾಯನ ಆಧಾರವನ್ನು ಯೆಹೋದಿಗಳಿಗೂ ಮತ್ತು ಅನ್ಯಜನಾಂಗದವರಿಗೂ ಅನ್ವಯಿಸುತ್ತಾನೆ. ಕ್ರಿಸ್ತನು ಶಿಲುಬೀಯ ಮೇಲೆ ತನ್ನ ಮರಣದ ಮೂಲಕ, ಎರಡು ಗುಂಪುಗಳಿಗೂ ಸಂಮಾಧಾನದ ನಾಧ್ಯತೆಯನ್ನು, ಒಬ್ಬಲಿಗೇಬ್ಬರಲ್ಲಿನ ಸಂಮಾಧಾನ ಮತ್ತು ದೇವರೆಂದಿಗೆ ಸಂಮಾಧಾನವನ್ನು ಹೊಳೆಸಿದನು ಎರಡು ಗುಂಪುಗಳಿಗೂ ತಮಗೆ ಸಂಮಾಧಾನವು ಹೊಣಿಸಲ್ಪಟ್ಟಿದ್ವಲಿಂದ ಸಂಮಾಧಾನವು ಇಲ್ಲ ಮೂಲತಹವಾಗಿ ದೇವರೆಂದಿಗೆ ಸಂಧಾನದ ಅರ್ಥವನ್ನು ಹೊಂದಿರೇಬೇಕು.

ಆತನು ಬಂದು ... ಸಂಮಾಧಾನವನ್ನು ... ನಾಲಿದನು. ಎಂಬುದು ಯೇಸುವಿನ ವೈಯಕ್ತಿಕ ಸೇವೆಯ ಸಮಯದಲ್ಲಿನ ಭೋಧನೆಯನ್ನು, ಆತನ ಪುನರುತ್ತಾನದ ಸಂತರದ ಅರ್ಥನ ಅಕ್ಷೇತ್ರದಲ್ಲ ಮೂಲಕ ಭೋಧನೆಯನ್ನು ಅಧಿಪಾ ಕ್ರಿಸ್ತನ ಸಮನ್ಯ ಕಾಯುವನ್ನು ನೂಜಿಸುತ್ತಿಲ್ಲ. ಬದಲಾಗಿ, ಇದು 2:14-18ರ ಲುದ್ದಕ್ಕೂ ಹಲಗಣನೇಯ ಅಡಿಯಲ್ಲಿರುವ ಕ್ರಿಸ್ತನ ಸಂಧಾನದ ಮರಣಕ್ಕೆ ಅನ್ವಯಿಸುವಂಥದ್ದಾಗಿದೆ.

ಪಜನ 18. ಸಂಮಾರೋಹದ ಈ ವಾಕ್ಯಗಳ ಅರ್ಥಾನ್ತಲನು ನಾಗುತ್ತಿರುವತ್ತ ಇರುವುದು ಅಗಿದೆ. ಕ್ರಿಸ್ತನ ಕಾಯುವ ಮೂಲಕ, ಯೆಹೋದಿಗಳು ಮತ್ತು ಅನ್ಯಜನಾಂಗದವರೂ ಈಗ ದೇವರೆಡೆಗೆ ಪ್ರವೇಶಿಸುತ್ತಿದ್ದಾರೆ! ಪ್ರವೇಶಿಸು ಎಂಬುದ ಗ್ರೀಕ್ ಪದವಾದ prosagōgē, ಎಂದಾಗಿದ್ದು “ಅವರೆಡೆಗೆ ತರುವ ಕಾಯು, ಅದರೆಡೆಗೆ ನಾಗುವದು”⁹: ಎಂಬಭಾವವನ್ನು ಹೊಂದಿದೆ: ಅದರೆ ನಾಪೂ ... ಹೊಂದಿದ ಎಂಬ ಕ್ರಿಯಾಹದಪು ಅರ್ಕಮಾತವಾಗಿದೆ ಮತ್ತು “ನಾಪು ತರಲ್ಪಟ್ಟವರು” ಎಂಬುದರ ಬದಲಾಗಿ “ನಾಪು ಬರಬಹುದು” ಎಂಬ ವಿಜಾರವನ್ನು ಹೊಂದಿರುವುದು ಅಗಿದೆ.¹⁰ ಎಫೆಸ 3:12ರಲ್ಲ ಮತ್ತು ರೋಮಾತುರ 5:1, 2ರಲ್ಲ ಹೌಲನು ಅದೇ ವಿಜಾರವನ್ನು ಮಂಡಿಸಿದ್ದಾನೆ. “ಪ್ರವೇಶಿಸು” ಎಂಬುದು ನಿಹ “ಅರನನೊಡನೆ

ಯೋಗ್ಯವಾದ ವಿಳಕ್ಕಕರು” ಎಂದು ಸೂಚಿಸುವುದಾಗಿದೆ.¹¹ ಮತ್ತು ಈ ದೃಷ್ಟಿಬಂಧದಲ್ಲಿ ಅರನನು ದೇವರು ಆಗಿದ್ದಾನೆ. ಕ್ರಿಸ್ತನ ಮೂಲಕರೇ ಮಾತ್ರ (ಯೋಹಾನ 14:6), ಎಲ್ಲಾ ಜನರು ದೇವರಿಡೆಗೆ ಭವೇಶಿಸಬಹುದು.

ಜಣೆ 19. ಯಾರು ಈ ಹತ್ತಿರಣ್ಯ ಹಡೆದಿರುತ್ತಾರೇ ಅವರು ದೇವರ ಮಾರ್ಗವನ್ನು ಅಲಿಸಿಕೊಂಡಿರುತ್ತಿರುವುದಲಿಂದ, ಹೌಲನು ಅವಲಿಗೆ “ಇನ್ನು ಮೇಲೆ ಪರದೇಶದವರೂ ಅನ್ಯರೂ ಆಗಿರದೆ ದೇವಜನರೊಂದಿಗೆ ಒಂದೇ ಸಂಸ್ಥಾನದವರೂ ದೇವರ ಮನೆಯವರೂ ಅಗಿದ್ದಿಲ್ಲ” ಎಂದು ಹೇಳುತ್ತಾನೆ. 2:19-22ರಲ್ಲ, ಹೌಲನು 2:14-18ನ್ನು ನಾರಾಂಶಿಕಲಸಿದ್ದಾನೆ ಮತ್ತು ಕೆಲ ಸಮಾರೋಹಕ್ಕೆ ಬಂದಿದ್ದಾನೆ. ಅನ್ಯಜಂನಾಗಿದವರು ಅನ್ಯರೂ (ಸೋಣಿಲ 2:12) ಮತ್ತು ಪರದೇಶದವರೂ ಆಗಿದ್ದು ಒಂದೇ ಕಾಲಕ್ಕೆ ಯಾವುದೇ ಸಫಾನವಿಲ್ಲದವರು, ವಾಗ್ನನವಿಲ್ಲದವರೂ, ಅವಕಾಶವಿಲ್ಲದವರೂ, ನಿರಳ್ಕೆಯಿಲ್ಲದವರೂ, ದೇವರಲ್ಲಿದವರೂ, ಮತ್ತು ದೇಶವಿಲ್ಲದವರೂ ಅಗಿದ್ದರು. ಅನ್ಯರು ಎಂಬುದಕ್ಕೆ ರೀತೆ ನಾಮಹಡದ ಭಾಷಾಂತರವು ಆಗಿದ್ದು ಸಂಯುಕ್ತಪಡವಾದ para (“ಅದರಜೆತೆ”) ಮತ್ತು oikeo (“ಒಬ್ಬನ ಮನೆಯನ್ನು ಮಾಡುವದು”) ಎಂಬುದಲಿಂದ ಆಗಿದೆ. “ಹೀಗೆ ಒಬ್ಬನು ಬೇರೋಬ್ಬನ ಜೊತೆಯಿಲ್ಲ ಮನೆಯನ್ನು ಹೊಂದಿರುವುದರ ಬಗ್ಗೆ ಇದು ಮಾತನಾಡುವುದಾಗಿದೆ. ಇದು ಬೀರೊಂದು ದೇಶದಿಂದ ಬಂದವರಿಗೆ ಬಳಸಲಾಗಿದೆ ... ಆದರೆ ನಾಗಲೀಕ ಎಂಬ ಶೈಳಿಯನ್ನು ಕೊಡಲಾಗಿದ್ದು ಆಗಿದೆ.”¹² ಹೇಗೆನೇ, ಯೆಹೂದಿಗಳು ಬರಾಪರಿ ಕ್ರಿಸ್ತನ ಮುಂದೆ ಬಿಶೇಷ ಅವಕಾಶವನ್ನು ಹೊಂದಿದ್ದರು, ಅವರು ಹಾಗೀಗಳಾದ ಕಾರಣದಿಂದ ಅವರೂ ನಂತರ ಸುಪಾರ್ವ ಯಿಲ್ ಮಾಡಲಾದ ವಾಗ್ನನಗಳಿಗೆ ಪರದೇಶಿಗಳು ಆಗಿದ್ದರು ಮತ್ತು ದೇವಲಿಂದ ಅನ್ಯರೂ ಆಗಿದ್ದರು.

ಯೆಹೂದಿಗಳು ಮತ್ತು ಅನ್ಯಜನರೂ ದೇವರ ಹಟ್ಟಣದ ನಕಣಾಗಲೀಕರಾಗಿ (sumpolites) ಕ್ರಿಸ್ತನಿಂಜ ಪ್ರವೇಶಿಸಿದವರೂ ಆಗಿದ್ದರು. ಎಫೆನದ ಕೈಸರು, ಅವರು ದೇವರ ಸಹಯೋಗಿತ್ವ ಭಾಗವಾಗಿರುವದಲಿಂದ ಮೇಲೆ ಮನೆಯಿಲ್ಲದವರಾಗುವುದಿಲ್ಲ; ನಾಗಲೀಕಪ್ಪ ಇಲ್ಲದೇ ಇರುವವರಾಗಿ ಇರುವುದಿಲ್ಲ, ಎಂದು ಅನ್ಯ ಕೈಸರು ಮೇಲೆ ಬಿಶೇಷವಾಗಿ ಒತ್ತಿಕೊಳುವುದಾಗಿದೆ. ಇನ್ನೊಂದೆಯಿಲ್ಲ, ಇದೇ ನಂಗತಿಯನ್ನು ಹೌಲನು ಒತ್ತಿಹೇಳಿದ್ದಾನೆ. ಫಿಉಪ್ಪಿಯಾವರಿಗೆ “ನಾವಾದರೂ ಪರಲೋಕ ಸಂಸ್ಥಾನದವರು” ಎಂದು ಹೇಳುತ್ತಾನೆ (3:20), ಮತ್ತು ಕೊಲಂಧದವರಿಗೆ “ನಾವು ಕ್ರಿಸ್ತನ ರಾಯಭಾಲಿಗಳು ಆಗಿದ್ದೇವೆ” ಎಂದು ಉದ್ದೇಶಿಸುತ್ತಾನೆ (2 ಕೆಲಿಂಧ 5:20). ರಾಯಭಾಲಿಗಳು ಒಂದು ದೇಶದಲ್ಲಿ ಇರುವವರಾಗಿದ್ದರೂ ಅವರು ಬೀರೆ ದೇಶದವರಾಗಿರುತ್ತಾರೆ. ಆತನು ಬಿದೆಶದಲ್ಲಿ ತನ್ನ ಮಾತ್ರ ನಾಡಿನ ಬಗ್ಗೆ ಮಾತನಾಡುವ ಅಧಿಕಾರವನ್ನು ಹೊಂದಿದ್ದಾನೆ. ಕೈಸರಾದ ನಾವು, ಜಗತ್ತಿನಿಂಜ ಇರುವವರಾಗಿದ್ದೇವೆ ಆದರೆ ಇನ್ನೊಂದು ದೇಶದ ಶ್ರಜ್ಞಿಗಳ ಆಗಿದ್ದೇವೆ; ನಾವು ಭಾಬಿಯ ಮೇಲೆ ಇರುವಾಗ ಪರಲೋಕದ ಬಗ್ಗೆ ಮಾತನಾಡುವವರೂ ಮತ್ತು ಪ್ರತಿನಿಧಿಸುವವರೂ ಆಗಿದ್ದೇವೆ. ಎಲ್ಲ ಕೈಸರೂ “ಒಂದೇ ಸಂಸ್ಥಾನದವರೂ” ಆಗಿದ್ದಾರೆ.

ಎಫೆನದವರು ದೇವಜನರೊಂದಿಗೆ “ಒಂದೇ ಸಂಸ್ಥಾನದವರು” ಆಗಿದ್ದಾರೆ ಎಂದು ಹೇಳುವಲ್ಲ ಹೌಲನ ಮಾತಿನ ಅರ್ಥವೇನು? “ದೇವಜನರಲ್ಲ” (“ದೇವರ ಜನರು”; NIV) ಯಾರು ಒಳಗೊಂಡಿದ್ದಾರೆ? ಎಂಬುದು ರೀತೆ ನಾಮಹಡದಿಂದ (hagioi) ರಭಾಷಾಂತರಗೊಂಡಿದೆ ಮತ್ತು “ಪರಿಶುದ್ಧರು” ಎಂಬ ಅರ್ಥವನ್ನು ಕೊಡುವುದಾಗಿದೆ (ಯೂದಾ 14ರಲ್ಲ ತೆಗೆದುಕೊಂಡಂತೆ). ಈ ಹಲಿಶುದ್ಧರು” ಯಾರು?

ಅವರು ಯೆಹೂದಿ ಕೈಸರ್ರಾರೆ? ಕೆಲಿವರು ಹಾಗೆ ಯೆಚಿಸುವವರಾಗಿದ್ದಾರೆ ಮತ್ತು ಉದ್ಘಾರವು ಹೌಲನು ಯೆಹೂದಿ ಕೈಸರನ್ನು “ದೇವ ಜನರು” ಎಂದು ನಾಜಿಸಿದಂತದ್ದಾಗಿದೆ. ಹೇಗೆನೇ, ಅ ಇನ್ನುತ್ತೆಯ ಕ್ರಿಸ್ತನಿಂಜ ಮುಲಿದು ಹೇಳಿಯಲು; ಯೆಹೂದಿಗಳಿಗೆ ಮತ್ತು ಅನ್ಯಜನರು

2:13-16ರಲ್ಲ ಹೊಲನು ಹಣ್ಣಮಾಡಿದಂತಹ ಕ್ರಿಸ್ತನಾಳ್ಯ ಅಶೀವಾದದಗೆ ನಂದೃಷ್ಯದ ಅಪಕ್ಷ್ಯಕರೆತೆಯನ್ನು ಹೊಂದಿದ್ದಾರೆ.

ಅವರು ದೇವದೂತರೆ? ದೇವದೂತರು ಎಂಬ ಅರ್ಥ ಹೊಂದಿರಬಹುದಾದ “ದೇವ ಜನರು” (*hagioi*), ಎಂದು ನೂಜಿನಲ್ಲಿಟ್ಟ ಹಳೆ ಒಡಂಬಿಕೆಯ ಪಲಿಜೀರಗಳಾದ ಯೋಬ 15:15 ಮತ್ತು ಕೀರ್ತನೆ 89:5 ಮತ್ತು ಹೊನ ಒಡಂಬಿಕೆಯ ಆಧಾರಗಳಾದ 1 ಥೆನಲೈನೆಿಕ 3:13 ಮತ್ತು 2 ಥೆನಲೈನೆಿಕ 1:7, 10ರಲ್ಲ ಇತರರು ಇಂಥ ನಂಜಕೆಯನ್ನು ಮತ್ತು ಉಲ್ಲೇಖ ವನ್ನು ಹೊಂದಿದ್ದಾರೆ. ಈ ಪ್ರತಿಹಾದಕರು ಸಹ ಕೊಲನ್ಸೆ 1:12ರಿಳಿನ “ದೇವ ಜನರು” (*hagioi*) ಎಂದು ಆಧಾರಗ ಮೂಲಕ ಬಹುಶಃ ದೇವದೂತರು ಅಗಿರಬೇಕು ಎಂದು ಉಹಿಸುವಪರಾಗಿದ್ದಾರೆ. ಮುಂದಿನ ತೆಲವರು “... ಕೈಸ್ತರು ಹರಲೋಕ ಸಂಸಾರದವರು” ಎಂದು (ಕ್ರಿಷ್ಣ 3:20) ಆತನು “ಮೇಲನ ಯೆರೊನಲೇಬಿಗೆ” (ಗಳಾತ್ 4:26) ಸಂಬಂಧಿಸುವನು, ಮತ್ತು ಆತನು “ಜೀಯೋನ ಹವಂತಕ್ಕೂ ಜೀವನ್ನರೂಪನಾದ ದೇವರ ಹಣ್ಣಿವಾಗಿರುವ ಹರಲೋಕದ ಯೆರೊನಲೇಬಿಗೂ ಉತ್ತರ ನಂಭದಲ್ಲ ಕಾಡಿರುವ ಕೋಣ್ಯನುಕೋಣ ದೇವದೂತರ ಬಿಂಗೂ ... ಬಂದವನು” ಅಗಿದ್ದಾನೆ (ಅಜ್ಯ 12:22).

ಹೇಗೆಂದು, ನಾವು ಇಲ್ಲ ಕೇಳಬೇಕಾಗಿರುವ ತ್ವರ್ಥೀಯೆಂದರೆ ಎಥೇನ ತ್ವರ್ಥಕದಲ್ಲ *hagioi* ಯನ್ನು “ಇತರ ಆಧಾರಗಳಿಗೆ ಬಳಸುವಾಗ ಹೊಲನು ಯಾರನ್ನು ನೂಜಿಸಿದನು?” ಹೊಲನು ಈ ಪತ್ರವನ್ನು “ಎಥಿನದಲ್ಲಿರುವ ದೇವಜನರಿಗೆ” (*hagioi*) ಎಂದು ಉದ್ದೇಶಿಸಿ ಬರದಿದ್ದಾನೆ (ಯೋಬಿಲ 1:1). ಆತನು ವಿಭಿಂಬ ಲೀತಿಯ ಪದಗಳ ಲೀತಿಯನ್ನು ಎಥೇನದಲ್ಲ ಹದಿನಾಲ್ಲು ಬಾಲ ಬಳಸಿದ್ದಾನೆ: ಏರಡು ನಾಲ ಇದು ಹಲಿಖಿದ್ದಾತ್ಮಕನ್ನು ನೂಜಿಸಲು (1:13; 4:30); ಏರಡು ಬಾಲ ಇದು ನಭೆಯನ್ನು ನೂಜಿಸಲು (2:21; 5:27); ಒಂದು ನಾಲ ಇದು ಕೈಸ್ತರು ಹೇಗೆ ಜೀವಿಸಬೇಕೆಂದು ವಚಿನಿಸಿದೆ (1:4); ಮತ್ತು ಎಂಬು ಬಾಲ, 2:19ನ್ನು ಬಳಸಿಂಡು, ಇದು “ದೇವಜನರು” ಎಂದು ಭಾಷಾಂತರವಾಗಿದೆ (1:15, 18; 3:8, 18; 4:12; 5:3; 6:18). “ದೇವಜನರು” ಎಂಬುವನ್ನು ನೂಜಿಸುವ ಎಥೇನದಲ್ಲಿನ *hagios* ಮತ್ತು *hagioi* ಬಿಂಗೆಯ ಯೆಹೂದಿ ಕೈಸ್ತರು ಅಥವಾ ದೂತರನ್ನು ನೂಜಿಸುವುದಾಗಿರುವಂತೆ ಕಾಣುವುದಿಲ್ಲ, ಆದರೆ ಎಲ್ಲ ಕೈಸ್ತಿಗೆ ಇರುವುದಾಗಿದೆ, ಅವರು ಯೆಹೂದಿಗಳಾಗಲ್ಲ ಅಥವಾ ಅನ್ಯಜಾಂಗದವರು ಅಗಿರಲ.

ದೇವರ ಮನೆಯವರೂ ಎಂಬ ಹದವು ಕ್ರಿಸ್ತನ ದೇಹದಲ್ಲ ಒಳಗೊಂಡಿರುವ ಕ್ರಿಸ್ತೀಯ ಅರ್ಥವನ್ನು ಒತ್ತಿಹೇಳುವುದಾಗಿದೆ. ರ್ಯೋಕ್ ನಾಮ ಹದವಾದ *oikeios* ಮತ್ತೊಂದರೆ ಹೊಲನಿಂದ ಬಳಸಲ್ಪಟ್ಟಿದೆ (ಗಳಾತ್ 6:10; 1 ಪಿಂಚಾಧಿ 5:8) ಮತ್ತು ಇದರ ಅರ್ಥವು “ಒಂದು ಮನೀಗೆ ಅಥವಾ ಕುಂಟಬಕ್ಕೆ ... ನಭಿಣವರ್ತಿಗಳ ... ಆತ್ಮರು ಎಂಬುದಕ್ಕೆ ಸಂಬಂಧಿಸುವದು ಅಗಿದೆ.”¹³ “ಒಂದೇ ಸಂಸಾರದವರೂ” ಎಂಬುದಕ್ಕಿಂತ ಇದು ಬಲು ನಭಿಣದ್ವಾರಿದ್ದು ಮತ್ತು ಕೈಸ್ತರು ಅವರ ಕುಂಟಬ ಭಾಗಗಳು, ದೇವರೊಂದಿಗೆ ಸಂಬಂಧವನ್ನು ಹೊಂದಿದವರೂ ಮತ್ತು ದೇವರ ಜೀತೆ ತಂಡೆ/ಮತ್ತು ಸಂಬಂಧವನ್ನು ಹೊಂದಿದವರೂ ಎಂಬ ವಾಸ್ತವನ್ನು ನೂಜಿಸುವುದಾಗಿದೆ.

ಜೆನ್ 20. ಅಶೋನ್ತಲರೂ ತ್ವಾದಿಗಳು ಎಂಬ ಅಸ್ತಿವಾರದ ಮೇಲೆ ನೀವು ಮಂದಿರದೇಳಣಾದಿಯಲ್ಲ ಕಟ್ಟಲ್ಪಟ್ಟಿದ್ದಿಲ ಎಂಬ ಹದವು ನಭೆಯನ್ನು ಅಶೋನ್ತಲರ ಮತ್ತು ತ್ವಾದಿಗಳು ಎಂಬ ಅಸ್ತಿವಾರದ ಮೇಲನ ಆಶ್ರೀಕ ಕಟ್ಟಡದಂತೆ ನೂಜಿಸುವುದಾಗಿದೆ. ನಭೆಯ ಯೇನು ಕ್ರಿಸ್ತನು ದೇವರ ಮಗನು ಎಂಬ ಹೆತ್ತನು ಹಜ್ಞಾತ್ಮಪದ ಅಲಕೆಯ ನಡ್ವೆಯ ಮೇಲೆ “ಕಟ್ಟಲ್ಪಟ್ಟಿದೆ” ಎಂದು ತಿಂದ ನಮಗೆ ಈ ಉಪಮೆಯ ವಿಜಿತವಾಗಿ ಕಾಣುವುದಾಗಿದೆ (ಯೋಬಿಲ ಮತ್ತು 16:16-18). ಇನ್ನೊಂದೆಡೆಯಲ್ಲ ಹೊಲನು, “... ಹಾಕಿರುವ ಅಸ್ತಿವಾರವು ಯೇನು ಕ್ರಿಸ್ತನೇ: ಆ ಅಸ್ತಿವಾರವನ್ನಲ್ಲದ ಮತ್ತೊಂದು ಅಸ್ತಿವಾರವನ್ನು ಯಾರು ಹಾಕಲಾರರು”

ವಂದು ಹೇಳುತ್ತಾನೆ (1 ಕೊಲಿಂಥ 3:11). ಹಾಗಿದ್ದಾಗೆ, ನಭೀಯು “ಅಪೋಸ್ತಲರು ಮತ್ತು ಪ್ರವಾದಿಗಳ ಅಸ್ತಿವಾರದ” ಹೇಳಿ ಕಟ್ಟಲ್ಪಟ್ಟದೆ ಎಂದು ಹೇಗೆ ಧ್ಯಾಪಡಿಸುವಿಲ?

ಮೊದಲು, “ಅಪೋಸ್ತಲರು ಮತ್ತು ಪ್ರವಾದಿಗಳು” ಎಂದು ಯಾರು ನೂಜಿನಲ್ಲಿಟ್ಟಿದ್ದಾರೆ? ಹನ್ನೆಡು ಜನ “ಅಪೋಸ್ತಲರು” ಇವರನ್ನು ಯೀಎನು ತನ್ನ ಶಿಷ್ಯರನ್ನಾಗಿರಲು ಆಲನಲ್ಲಿಟ್ಟಪರು ಅಗಿದ್ದರು. ನಂತರ ಯೂದನ ಅಂದರೆ “ತನ್ನ ಸ್ವಂತ ನ್ನಾನಕ್ಕೆ ತಿರುಗಿದಂತವನು” (ಅಪೋಸ್ತಲರ ಕೃತ್ಯಗಳ 1:15-26). ನ್ನಾನಕ್ಕೆ ಮತ್ತೀಯನು ಆಲನಲನ್ನಾಗುತ್ತನು. ಅಂತಿಮವಾಗಿ, ಹೊಲನು “ದೇವರ ಜಿತ್ತುದ ಮೂಲಕ” ಆಲನಲ್ಲಿಟ್ಟನು (ಎಫೆನ 1:1) ಮತ್ತು “ದಿನತುಂಬದೆ ಖುಟ್ಟದವು”ನಾಗಿದ್ದ ಕಡೆಯ ಅಪೋಸ್ತಲನು ಅದನು (1 ಕೊಲಿಂಥ 15:8). “ತಾನು ತನಿಷ್ಟನು” ಎಂದು ಒಂದೇ ನಮನೆ ವಚಿತವಾಗಿ ಹೊಲನು ಹೇಳುತ್ತಾನೆ ಯಾಕೆಂದರೆ ಆತನು ನಭೀಯನ್ನು ಹಿಂಸಿಸಿದವನು ಅಗಿದ್ದನು (1 ಕೊಲಿಂಥ 15:9), ಅದರೆ ಅದು, ಇನ್ನೆಷ್ಟಿಂದೆಯಲ್ಲ ಆತನು ಯಾವುದೇ ಅಪೋಸ್ತಲಸಿಗಿಂತಲೂ “ಕೀಳಾದವು”ನ್ನು ಅಲ್ಲ (2 ಕೊಲಿಂಥ 11:5; ನೋಡಿಲ 12:11). ಇತರ ಅಪೋಸ್ತಲರಂತೆ, ಆತನು ತುನರುತ್ತಾನದ ಕ್ರಿಸ್ತನು (ನೋಡಿಲ ಅಪೋಸ್ತಲರ ಕೃತ್ಯಗಳ 1:22) ಮತ್ತು ಅಪೋಸ್ತಲತ್ವದ ನಾಈಯಾದ ಅಧ್ಯಾತ್ಮಾಯಿ ಗಳನ್ನು ನಡೆಸುವ “ನೂಜಿಕ ಕಾರ್ಯಗಳು” ತ್ವರ್ಯಾಕ್ಷಣಾಳ್ಜಿಯಾ ಆಗಿದ್ದನು (2 ಕೊಲಿಂಥ 12:12).

“ಅಪೋಸ್ತಲರು” ಇದರ ಸ್ವೀಕಾರದ ಅರ್ಥವು “ಮಂದಿ ಕಜನಲ್ಲಿಟ್ಟಪರು” ಎಂದು.¹⁴ ಇದು ಮತ್ತಾಯಿನು ಮತ್ತು ಹೊಲರ ಹೊರತಾಗಿ ಹೊನ ಒಡಬಂಡಿಕೆಯ ಇತರರನ್ನು ನೂಜಿನಲು ಇದು ಬಳಗನಲ್ಲಿಟ್ಟದೆ. ಕರ್ತನ ಸಹೇಳಿದರೂದ ಯಾವೇಬಿನು, ಅಪೋಸ್ತಲ ಎಂದು ಕರೆಯಲ್ಪಟ್ಟನು, ಬಾನ್ಯಾಬನ್ಯಾ ಅಪೋಸ್ತಲ ಎಂದು ಕರೆಯಲ್ಪಟ್ಟನು; ಕೆಲವರು ತಾವು ಅಪೋಸ್ತಲರು ಎಂದು ಪ್ರತಿಹಾದಿಸಿದರು ಅದರೆ ಆಗಲ್ಲ, ಮತ್ತು ಕ್ರಿಸ್ತನು ಒಬ್ಬ ಅಪೋಸ್ತಲ ಎಂದು ಕರೆಯಲ್ಪಟ್ಟನು.¹⁵ ಇವರೆಲ್ಲರೂ ಅಪೋಸ್ತಲರಾಗಿದ್ದರು - ಆ ಹನ್ನೆಡು ಜಿನರಲ್ಲ ಮತ್ತಾಯಿನು ಮತ್ತು ಹೊಲನು ಸೇಲಿದ್ದಾರೆ ಎಂದು ಇದರ ಅರ್ಥವಲ್ಲ, ಅದರೆ ಅವರೆಲ್ಲರೂ ಒಬ್ಬಿಂದ ಒಂದು ಬಿಶೇಷ ನಿಯೋಗಕ್ಕಾಗಿ “ಮೊದಲ ಕಜನಲ್ಲಿಟ್ಟಪರು” ಅಧವಾ “ಹೊರಕ್ಕೆ ಕಜನಲ್ಲಿಟ್ಟಪರು” ಎಂಬ ಅರ್ಥದಲ್ಲಿ ಇರುವುದಾಗಿದೆ.

“ಪ್ರವಾದಿಗಳು” ಎಂದರೆ ಯಾರು? ಈ ಪ್ರಶ್ನೆಗೆ ಉತ್ತರಿಸಲು, ಅಪೋಸ್ತಲರ ನಂತರ ನೂಜಿನಲ್ಲಿಟ್ಟಪರು ಎಂಬುದನ್ನು ನಾವು ಗಮನಿಸಲೇಬೇಕು, 3:5ರಲ್ಲ ಹೊಂದಿದಂತಹ ನುವಾರೆಯನ್ನು ಅವಲಗೆ ಪ್ರತಿಷಿಂಹಿಸಿದರು, ಮತ್ತು ಪ್ರವಾದನೆಯು ನಭೀಗಾಗಿ ಅವರಲ್ಲಿನ ಕ್ರಿಸ್ತನು ಪರಂಭಾಗಿ ನೂಜಿತಾದಂತೆ ಹೊಲನು ಪ್ರವಾದಿಗಳ ಬಗ್ಗೆ ಮಾತನಾಡಿದ್ದಾನೆ (4:11). ಅಷ್ಟಿಲಂದ, ಇವರು ಕ್ರಿಸ್ತಿಯ ಯುಗದ ಪ್ರವಾದಿಗಳ ಆಗಿರಬೇಕು ಮತ್ತು ನುವಾರೆಯನ್ನು ಕೇವಲ ದೂರದ್ವಾಷಿಯಿಂದ ನೋಡುವಂತಹ ಹಳೆಬಂಬಿಕೆಯ ಪ್ರವಾದಿಗಳ ಅಲ್ಲ. ಹೊನ ಒಡಂಬಿಕೆಯಲ್ಲಿ, ಪ್ರವಾದಿಗಳ ಮತ್ತು ಪ್ರವಾದನಾ ಪರಿಪು ನಭೀಯ ಜೀವಿತದ ಭಾಗವಾಗಿತ್ತು (ನೋಡಿಲ ಅಪೋಸ್ತಲರ ಕೃತ್ಯಗಳ 11:27; 13:1; ರೋಮಾಪ್ರ 12:6; 1 ಕೊಲಿಂಥ 12-14; 1 ಥೆನಲೇನೆಸಿಕ 5:20).

ಅಪೋಸ್ತಲರು ಮತ್ತು ಪ್ರವಾದಿಗಳ ಯಾವ ಅರ್ಥದಲ್ಲ “ಅಸ್ತಿವಾರ” ಆಗಿದ್ದಾರೆ? 1 ಕೊಲಿಂಥ 3:9-15ರಲ್ಲ, ಹೊಲನು ಕ್ರಿಸ್ತನು ದೇವರ ಕಟ್ಟಡದ ಅಸ್ತಿವಾರವಾಗಿದ್ದಾನೆ ಮತ್ತು ಆತನು ತಾನೇ ಮತ್ತು ಕ್ರಿಸ್ತನನ್ನು ಬೊಂಧಿಸುವ ಮೂಲಕ ಅಸ್ತಿವಾರವನ್ನು ಹಾಕುವಂತೆ ಇತರ ಜಾಣ ಕಟ್ಟಡಗಾರಿಗೂ ಆಗಿದ್ದಾನೆ ಎಂದು ವರ್ಣಿಸುತ್ತಾನೆ. ಜನರು ಕ್ರಿಸ್ತನೆಡೆಗೆ ರೂಪಾಂತರ ಹೊಂದಿರುವುದು ಕಾಣಿಸಿಕೊಂಡ ಮೇಲೆಯೇ ಆ ಅಸ್ತಿವಾರದ ಮೇಲೆ ಕಟ್ಟಡದ ಕಾರ್ಯವು ಕಾಣುವುದಾಗಿದೆ. ಹೇಗೆನೀ. ಅವರನ್ನು ಅಸ್ತಿವಾರದ ಮೇಲೆ ಇಲಸಿದ ಮತ್ತು ಕಟ್ಟಡಂತಡಲ್ಲ ಅದರೆ ಅವರನ್ನೇ ಅನೇಕವಾರವನನ್ನಾಗಿ ಎಫೆನ 2ರಲ್ಲ ಹೊಲನು ಅಪೋಸ್ತಲರನ್ನು ಮತ್ತು ಪ್ರವಾದಿಗಳನ್ನು ವಿಭಿನ್ನ ಲೀಟಿಯಲ್ಲಿ ಜಿತ್ತಿಸಿದ್ದಾನೆ. “ಅಸ್ತಿವಾರವು” ಎಂಬುದು ಅಪೋಸ್ತಲರು

ಮತ್ತು ತ್ರಾದಿಗಳು ಹಾಕಿದ ಅಸ್ತಿವಾರವನು ಬದಲಾಗಿ ನೊಜಿನುತ್ತಿರಬಹುದು. ಅಸ್ತಿವಾರದಂಥ ಅಪ್ಯೋನ್ತಲು ಅವರು ಬೋಧಿಸುವಂತಹ, ಹೆನ್ನಿನುವಂತಹ, ಕ್ರಿಸ್ತನ ಅಸ್ತಿವಾರವಾಗಿದ್ದಾರೆ ಎಂದು ತನ್ನತಡಿಸಿನವುದಾಗಿದೆ. ಈ ದೃಷ್ಟಿಕೋನವು ಮತ್ತಾಯ 16:16-18 ಮತ್ತು 1 ಕೋಲಂಥ 3:11 ಮತ್ತು ಅಪ್ಯೋನ್ತಲು ಮತ್ತು ತ್ರಾದಿಗಳು ಸ್ನಾಜನಲ್ಲಿಟ್ಟ ಕ್ರಿಸ್ತನ, ಪುನರುತ್ತಾನ ಹೊಂದಿದ ದೇವತುಮಾರನ, ಕಲ್ಲನ ಮೇಲೆ ಕಟ್ಟಲ್ಲಿಟ್ಟಂಥ ನಭೀಯ ಬಗ್ಗೆ ಅವರು ಭೋಧಿಸುವಂತಹದನು ಹೋಣನುವುದರ ಜೋತೆ ಜೋತೆಗೊಡಿಸುವುದಾಗಿದೆ.

ಬಿವರಣಾರೂಪ ಮೂಲೆಗಲ್ಲು ಎಂಬ ಪದದ ಬಗ್ಗೆ ಒಟ್ಟಿಕೆಯನ್ನು ಕೊಡುವುದಿಲ್ಲ. ಇದು *akrogōniaios* ಎಂಬುದಲಂದ ಭಾಷಾಂತರವಾಗಿದೆ ಮತ್ತು ನಾಮಾನ್ಯವಾಗಿ “ಕಡೆಯ ಕೋನದಲ್ಲ ಎಂಬ ಲೀಡಿಯಲ್ಲ ವ್ಯಾಖ್ಯಾನಿಸಲ್ಪಡುತ್ತಿದೆ; ಮೂಲೆಯ ಅಸ್ತಿವಾರ ಕಲ್ಲು (ಅಥಾರವನ್ನು ಕೊಡುವ ಕಾರಣದಿಂದ ಬಲು ಮುಖ್ಯವಾದದ್ದು, ಮತ್ತು ಯೋಗ್ಯಗ್ರಿಹಿಕೆಯಲ್ಲ ಇರುವಂಥದ್ದು).”¹⁶ “ಕಟ್ಟಡದ ಶಿಲರ ಮೇಲಾರುವ ಕಲ್ಲು” ಎಂದು ಕೆಲವರು ಉತ್ತಂಗದಲ್ಲಿರುವುದು ಎಂಬ ಹದವನ್ನು ನೂಚಿಸುತ್ತಾ ಆ ಸ್ಥಳವನ್ನು ತೆಗೆದುಕೊಳ್ಳುತ್ತಾರೆ.¹⁷ ಯಾವ ಲೀಡಿಯ ಯೋಗ್ಯವಾದದ್ದು ಎಂದು ದೇವವಾಕ್ಯಗಳಲ್ಲಿನ ಈ ಅಥಾರಗಳ ಒಂದು ಹಲಿಣೆಯಿಂತೆ ಮತ್ತು “ಮೂಲೆಗಲ್ಲನ್” ಬಿಬಿಧ ಉಪಯೋಗಗಳ ಅನ್ವಯಗಳ ಬಜಕೆಯನ್ನು ಹಲಗಣಿಸಲು ನಿರ್ಹಾರಿಸಬಹುದು.

“ಮನೆಕಟ್ಟುವರು ಬೀಡವೆಂದು ಜಟ್ಟು ಕಲ್ಲೀ ಮುಖ್ಯವಾದ ಮೂಲೆಗಲ್ಲಾಗಿರುವದು” (ಕೀರ್ತನೆ 118:22). ಯೋಜಾಯ 28:1ರಲ್ಲಿ, ದೇವರು “ಇಗೇ ಪರಿಜ್ಞಿತವಾಗಿಯೂ ಮಾನ್ಯವಾಗಿಯೂ ಇರುವ ಮೂಲೆಗಲ್ಲನ್ನು ಜಯೋನಿಸಿಲ್ಲ ಸ್ಥಿರವಾದ ಅಸ್ತಿವಾರವನ್ನಾಗಿ ಇಡುತ್ತೇನೆ.” ಎಂದು ಹೇಳಿದ್ದಾನೆ (ಬಿವರಣೆ). ಎರಡು ಹಲಿಣೆಗಳನ್ನು ಸ್ವಭಾವದಲ್ಲ ಮೇಸ್ಟಿಯನಂತೆಯೂ ಮತ್ತು ಹೊನ ಒಡಂಬಿಕೆಯಲ್ಲ ವ್ಯಾಖ್ಯಾನಿಸಲ್ಪಟ್ಟಂತಹ ಆಗಿವೆ: ಯೇಸುವು ಕೀರ್ತನಾಗಾರನ ಮಾತುಗಳನ್ನು ಬಳಸಿ ತನ್ನ ಸ್ವಂತ ಜನರ ಮೂಲಕ ಎಂದು ತನ್ನ ಪುನರುತ್ತಾನದ ಬಗ್ಗೆ ಮಾತನಾಡಿದ್ದಾನೆ ಹೊರತು “ಮುಖ್ಯವಾದ ಮೂಲೆಗಲ್ಲನ್” ಮಹತ್ವದ ಬಗ್ಗೆ ವ್ಯಾಪಕವಿಲ್ಲ (ನೋಡಿಲ ಮತ್ತಾಯ 21:42; ಮಾರ್ಕ 12:10, 11; ಲಾಕ 20:17). ಹೆಚ್ಚನು ಕೀರ್ತನೆಯನ್ನು ವ್ಯಾಖ್ಯಾನಿಸುತ್ತಾನೆ ಮತ್ತು ಅಪ್ಯೋನ್ತಲರ ಕೃತ್ಯಗಳು 4:11ರಲ್ಲಿನ ಕ್ರಿಸ್ತನ ತಿರಸ್ಯಾರಕ್ತೇ ಅನ್ವಯಿಸುವವನಾಗಿದ್ದಾನೆ. ಹೌಲನು ರೋಮಾಘೂರ 9:33 ಮತ್ತು 10:11ರಲ್ಲಿನ ಎರಡೂ ಹಲೆಂಬಂಬಿಕೆಯ ಹಲಿಣೆಗಳನ್ನು ವ್ಯಾಖ್ಯಾನಿಸುತ್ತಾನೆ ಮತ್ತು ಅವುಗಳನ್ನು ಕ್ರಿಸ್ತನಾಡು ಅಂಗೀಕರಿಸಿಕೊಳ್ಳುವುದಕ್ಕೂ ಮತ್ತು ತಿರಸ್ಯಾರಿಸುವುದಕ್ಕೂ ಅನ್ವಯಿಸುವವನಾಗಿದ್ದಾನೆ, ಆದರೆ “ಮೂಲೆಗಲ್ಲು” ಯಾವುದಕ್ಕೂ ಬಿವರಣೆಯನ್ನು ಕೊಡುವುದಿಲ್ಲ.

“ಮೂಲೆಗಲ್ಲು” ಇದನ್ನು ಗುರುತಿಸಲು ಬಲು ನಿರ್ಹಾರಿಸಬಹುದು ಹಾಕಿದ ಹಲಿಣೆಯ ಎಂದರೆ ಯೋಜಾಯ 28:16ರಲ್ಲಿನ “ಸ್ಥಿರವಾದ ಅಸ್ತಿವಾರವನ್ನಾಗಿ ಇಡುತ್ತೇನೆ” ಎಂಬುದು ಆಗಿರಬಹುದು. NASBಯ ಕೆಲ ಅಡಿಪಿಷ್ಟಣೆಗಳ ಕೆಲ ಮುಂದಿಗಳಲ್ಲ ಅಂತ ಕಲ್ಲುಗಳಗೆ “ಜೆನ್ನಾಗಿ ಹಾಕಿದ” ಎಂದು ನೇಣಿಸಲಾಗಿದೆ. ಯೋಜಾಯ ಹಲಿಣೆದದ ಮತ್ತು ಈ ಹಿಂದೆ ಕೊಡಲಾದ ವ್ಯಾಖ್ಯಾಗಳ ತ್ರಾದಾರ, “ಮೂಲೆಗಲ್ಲನ ಕೋನವು ಎಲ್ಲ ಗೆರೆಗಳನ್ನು ಮತ್ತು ಕಟ್ಟಡದ ಯೋಗ್ಯವಾಗಿ ಇಲನುವುದಲಂದ ಗೋಡೆಯ ಮೂಲೆಯಲ್ಲ ಇಲನಲಾದ ‘ಮೂಲೆಗಲ್ಲು’ ಇದನ್ನು ‘ಕೋನಿಯವಾದ ಕಲ್ಲು’ ಯೋಜಿಸುವದು ಒಳ್ಳೆಯದೆಂದು ಕಾಬಲತ್ತದೆ.”¹⁸ ಇದು ದೇವರ ಕಟ್ಟಡಕ್ಕಾಗಿ ಕ್ರಿಸ್ತನಿಂದ ಮಾಡಲ್ಪಟ್ಟ ಅಸ್ತಿವಾರವಾಗಿದೆ. ಆತನ ಅಪ್ಯೋನ್ತಲಾದ ಮತ್ತು ತ್ರಾದಿಗಳಿಂದ ಬೋಧಿಸಲ್ಪಟ್ಟನು, ಮತ್ತು ಆತನ ನಮಸ್ತ ಕಟ್ಟಡದ ತ್ರಾದಿಗಳಿಂದ ಗೆರೆಯ ಕೋನೆಯ ಕಲ್ಲಾಗಿ ಹಲಗಣೆನಲ್ಪಟ್ಟನು. ನಭೀಯ ಯಾವುದರ ಮೇಲೆ ಕಟ್ಟಲ್ಪಟ್ಟತೋ ಅದರ ಅಸ್ತಿವಾರಪು ಕ್ರಿಸ್ತನಾಗಿದ್ದಾನೆ ಮತ್ತು ನಭೀಯ ನಂಬಿವ ಬೋಧಿಸಲು

ಮತ್ತು ಅಭ್ಯಾಸಮಾಡುವ ಪ್ರತಿಯೊಂದರೆ ನಾಯಾಯಾಧಿಕರಿಯ ಅತನಾಗಿದ್ದಾನೆ. ತೀಸ್ತಸಿಲ್ಲದೆ (ಅಸ್ತಿಪಾರವಿಲ್ಲದೆ) ಮತ್ತು ಆತನ ವಾಕ್ಯವಿಲ್ಲದೆ (ಅಧಿಕಾರವಿಲ್ಲದೆ), ನಭೇಯ ಅಸ್ತಿತ್ವಕ್ಕೆ ಬಾರದು ಅಥವಾ ಕಾರ್ಯಮಾಡುವುದು.

ವರ್ಜನಗಳು 21, 22. ಹೊಲನ ಕಟ್ಟಡದ ನಾರಾಂಶದಲ್ಲಿ ಉಪಮೆಯು ಕೊಡಲ್ಪಟ್ಟಿದೆ. ಅತನಿಂದ ಎಂಬುದು “ತೀಸ್ತಸಿಗೆ” ಎಂಬುದನ್ನು ನಾಜಿಸುಪುರುದಾಗಿದೆ ಮತ್ತು ಕಟ್ಟಡದ ಎಲ್ಲಾ ಭಾಗಗಳು ಎಂಬುದು “ದೇವರ ಮನೆಗೆ ನಂಬಂಧಿಸಿದ ಕೆಲನದ” ಜೊತೆ “ಅಸ್ತಿಪಾರ” ಮತ್ತು “ಮಾಲೆಗಳನ್ನು” ನಾಜಿಸುಪುರುದಾಗಿದೆ. “ಅತನಿಂದ” ಎಂಬುದನ್ನು ಉಪಯೋಗಿಸುವ ಮೂಲಕ ತಿರುಗಿ, ಹೊಲನು ನಭೇಯ ಕೆಲನವನ್ನು ನಭೇಯನ್ನು ಬೆಳವಣಿಗೆಯನ್ನು, ನಭೇಯ ಜ್ಞಾನಪೃಥಿವೀಯನ್ನು ಮತ್ತು ಅದರ ನಭೇಯ ನಂಬಂಧದ ಮೇಲನ ಉಳಿದು ಎಲ್ಲ ಅಸ್ತಿತ್ವವನ್ನು ತೊಲಿನುತ್ತಿದ್ದಾನೆ. ಈ ವಾಸ್ತವವು ವಿಧಿಗಳ ಅರಂಭ ಮತ್ತು ತಿರುಗು ಹಾಗೇ ಮಾಡುವದು ಕೊನೆಯಾಗುವುದನ್ನು ಹೊಲನು ಒತ್ತಿ ಹೇಳುತ್ತಿದ್ದಾನೆ.

ಒಂದಕ್ಕೊಂದು ಹೊಂದಿಕೆಯಾಗಿ ಎಂಬುದು sunarmologeo, ದ ಕೃದ್ವಾಜಕದಿಂದ ಭಾಷಾಂತರವಾದದ್ದಾಗಿದ್ದು, ಹೊನ ಒಡಂಬಡಿಕೆಯಲ್ಲಿ ಇಲ್ಲ ಮತ್ತು 4:16ರಲ್ಲಿ ಮಾತ್ರ ಕಂಡುಬಂತುವೆ. ನಭೇಯ ನಧ್ಯಾನರು ತೀಸ್ತನಿಂಲ್ಲ ನಂಬಂಧಾಣವಾಗಿ ಹಾಲು ತೆಗೆದುಕೊಳ್ಳುವರೂ ಕಟ್ಟಡ ಮತ್ತು ದೇಹ ಎಂದು ಪರಿಸಲ್ಪಟ್ಟವರೂ ಅಗಿದ್ದಾರೆ ಎಂದು ಏಂದಭಾಗದಲ್ಲಿನ ಉದಾಹರಣೆಯು ಒತ್ತಿಹೇಳುವುದಾಗಿದೆ. 4:16ರಲ್ಲಿ ನಭೇಯು ದೇಹವೆಂಬ ಹೊಲನ ವಿಷಯವಾಗಿದ್ದು, ಪ್ರತಿಯೊಂದು ಭಾಗಗಳು ತೀಸ್ತನ ಸೇಲವೆಗಾಗಿ ಒಂದರ ಮೇಲೆ ಒಂದು ಅತುಕೊಂಡಬೇ. ದೇಹದ ಬೆಳವಣಿಗೆ ಮತ್ತು ಕಟ್ಟಡ ಕಟ್ಟಣೆವು ಪ್ರತಿಯೊಂದು ಕಾರ್ಯವು ಯೋಗ್ಯವಾಗಿ ಅಗುವಾಗ ನಾಧ್ಯವಾದದ್ದು ಅಗಿದೆ. ಈ ಒಂದಕ್ಕೊಂದು ಹೊಂದಾಡಿಕೆಯು ನಿರಂತರವಾದ ಪರ್ವತವಾನದ ಕಾರ್ಯವಾಗಿದೆ ಎಂದು ಕೃದಂತಾವಾಜಕವು ನಾಜಿನಲಾಗಿದೆ.¹⁹ Sun ಎಂಬ ಹೀಳಿಕೆಯ ಆತ್ಮಿಕ ಬಕ್ತ್ಯಾಯನ್ನು ನಾಜಿಸುಪುರುದಾಗಿದೆ.²⁰ ಇದರ ಅರ್ಥವು ನಭೇಯು ದೇಹದ ಕಟ್ಟಡವಾಗಿದ್ದು ನೈಜತೆಯನ್ನು ತನ್ನತಡಿನುಪುರುದಾಗಿದೆ, ಅದರೆ ಯಿಹಾದಿಗಳ ಮತ್ತು ಅನೈಜನಾಂಗದವರು ಏಕಿಕ್ಯಾತವಾಗಿ ಮತ್ತು ನಂಬಂಧದಲ್ಲಿ ಬಕ್ತ್ಯಾಯನ್ನು ಒಂದಾಗಿ ಹೊಂದಿಕೊಳ್ಳುವದು ಇನ್ನೊಂದರಿಂದ ಪ್ರಗತಿಯಲ್ಲದೆ. “ವೃದ್ಧಿಯಾಗುತ್ತಾ ಇರುವದು” ಎಂಬುದು ಎಹಂದವರು ನುವಾರೆಗೆ ವಿಧೇಯರಾಗಿದ್ದು ಈಗಾಗಲೇ ದೇಹಲಂದ ಅಸ್ತಿಪಾರವಾಗಿ ಇಡಲ್ಪಟ್ಟಿದ್ದಾರೆ ಮತ್ತು ನಭೇಗೆ ಸೇಲನಲ್ಪಟ್ಟಿದ್ದಾರೆ ಎಂದು ನಾಜಿನಲ್ಪಟ್ಟದೆ (ಸೋಳಿಲ ಅರ್ಥಾಸ್ತಲರ ಕೃತ್ಯ 2:38-47).²¹

ನಭೇಯು ಆತ್ಮಿಕ ಮನೆಯಲ್ಲಿ ಜನರನ್ನು ಸೇಲನನುತ್ತಾ “ಜೀವಂತ ಕಲ್ಲುಗಳನ್ನಾಗಿ” ತೊಳುತ್ತಾ ಈಗ ಅಸ್ತಿತ್ವದಲ್ಲದೆ ಮತ್ತು ಮುಂದುವರೆದಿದೆ (ಸೋಳಿಲ 1 ಹೆತ್ತನು 2:5). ಇದೇ ಲಿತಿಯಲ್ಲಿ ತೀಸ್ತನಿಂಲ್ಲ ವೃದ್ಧಿಯಾಗುತ್ತಾ ಕರ್ತನಿಂಲ್ಲ ಹಲಿಂದ್ದ ದೇವಾಲಯವಾಗುತ್ತದೆ. “ಜೀವಂತ ಕಲ್ಲುಗಳೆ” ಸೇಲನವಾಗ ಮೂಲಕ ಮಾತ್ರ ನಭೇಯು ವೃದ್ಧಿಯಾಗುವುದಿಲ್ಲ, ಅದರೆ ನಧ್ಯಾನರು ಆತ್ಮಿಕವಾಗಿ ವೃದ್ಧಿಹೊಂದಿದಾಗಲೇ, ಈ “ಜೀವಂತ ಕಲ್ಲುಗಳೆ” ಹಲಿಂದ್ದ ಜೀವಿತದ ಅನುಭವದ ಮೂಲಕವೇ. ಈ ದ್ವಿವಿಧ ಬೆಳವಣಿಗೆಯಲ್ಲ ನಭೇಯು “ಹಲಿಂದ್ದ ದೇವಾಲಯವಾಗಿ” ಹೊರಹೊಮ್ಮುತ್ತದೆ.

ಈ ವೃದ್ಧಿಯಾಗುತ್ತಿರುವ ದೇವಾಲಯವು ದೇವರು ವಾಸಿಸುವ ಹಬಿತ್ತಾಕ್ಷನಿಂಲ್ಲ ಅಗಿದೆ. ಹೊಲನು ವಜನ 22ರ ವಚನದಿಂದ ದಿವ್ಯತ್ವೇಲತನಾಗಿ ವ್ಯಾಖ್ಯಾನವನ್ನು ತೊಷ್ಟಿ 1 ತೊಲಿಂಧ 3:16ರಲ್ಲಿ “ನೀವು ದೇವರ ಅಲಯವಾಗಿದ್ದೀರೆಂದು ದೇವರ ಅತ್ಯನು ನಿಮ್ಮಿಳ್ಳ ವಾಸಮಾಡುತ್ತಾನೆಯೂ ನಿಮಗೆ ಗೊತ್ತಿಲ್ಲವೋ?” ಎಂದು ಕೇಳುವಾಗ “ದೇವರ ಅಲಯವು ಹಬಿತ್ತಾಕ್ಷವಾದದ್ದು. ಆ ಅಲಯವು ನೀವೇ” (1 ತೊಲಿಂಧ 3:17) ಎಂದು ಹೇಳ

ಹೊರಟ್ಟಿದ್ದಾನೆ. ನಭೆಯ ದೇವರ ಕಟ್ಟಡವಾಗಿದೆ, ಮತ್ತು ದೇವರು ವಾಸಿಸುವ ಸ್ಥಳವೂ ಅಗಿದೆ. ಹಬಿತ್ ಜೀವಿತಕ್ಕೆ ತೀರುಕವಾದದ್ದು ಯಾವುದು!

ಎಫೆನೆದ ಈ ಭಾಗದಲ್ಲಿ, ಹೊಲನು ಯೆಹೋದಿಗಳ ಮತ್ತು ಅನ್ಯಜನಾಂಗದವರು ಕ್ರಿಸ್ತನಿಷ್ಠೆಯಾಗಿ ಮಾಡಲ್ಪಟ್ಟಿದ್ದಾರೆ ಎಂದು ತೊಲಿಸಿದ್ದಾನೆ. ಅವರು ಒಬ್ಬಿಲ್ಲೋಬ್ಬರು ಮತ್ತು ದೇವರೆಗೆ ಮರುಸಂಧಾನ ಆಗಿದ್ದಾರೆ. ಅವರು ದೇವರ ಸಂಸ್ಥಾನದವರು, ದೇವರಲ್ಲ ಹಲಿಶುದ್ದರೂ, ದೇವರ ಕುಟುಂಬದ ಸದಸ್ಯರೂ ಮತ್ತು ದೇವರ ವಾಸಿಸುವಂಥ ಸ್ಥಳದ ಅಂದರೆ ದೇವರ ಅಲಯದ ಯಾವಾಗಲೂ ಪ್ರಧಿಯಾಗುವ ನಜ್ಞಿಂದ ಕಲ್ಲುಗಳು ಆಗಿದ್ದಾರೆ.

ಅನ್ವಯ

ಒಂದರ ಷೊತೆ ಒಂದು ನಮ್ಮ ... ಒಂದು! (2:11-22)

ಜಗತ್ತಿನಿಷ್ಠೆ ಶಾಶ್ವತವಾಗಿರುವದು ಒಂದೇ ಒಂದು ಎಂದರೆ ಸಿತ್ಯವಾದ ಒಡಂಬಡಿಕೆಯಾದ ಸಮಾಧಾನವು - ಮತ್ತು ಶಾಶ್ವತವಾಗಿ ಮುಂದುವರೆಯುವದು - ದೇವಲಿಂದ ಮಾಡಲ್ಪಟ್ಟಿರುವದು ಮತ್ತು ಆಗನೆ ಮರನಾದ ಯೀಂನುಬಿನ ರಕ್ತದಿಂದ ಮುದ್ರೆಹಾಕಲ್ಪಿಸಿದ್ದು ಅಗಿದೆ. ಯೀಂನುವು ತರುವ ಸಮಾಧಾನದ ಶೈಳಿತೆಯನ್ನು ಗೌರವಿಸಲು, ಕ್ರಿಸ್ತನ ಸಮಯದಲ್ಲ ಮತ್ತು ನಭೆಯ ಆರಂಭವಾದಂತಹ ಸಮಯದಲ್ಲ ಮನುಷ್ಯರ ಮಧ್ಯದಲ್ಲ ಇದ್ದ ಅನ್ಯೇಕ್ಷತೆಯನ್ನು ನೆನಹಿಸಿಕೊಳ್ಳಲೇಬೇಕು. ಎಫೆನೆ 2ರ ಪ್ರಮುಖ ಪರಿಷ್ಠಿದಗಳಲ್ಲಿ, ದೇವರು ಮತ್ತು ಮನುಷ್ಯ ಮತ್ತು ಮನುಷ್ಯನ ಮಧ್ಯದಲ್ಲ ಜರುತನ್ನು ನಮಗೆ ಹೊಲನು ತೊಲಿಸಿದ್ದಾನೆ.

ಹರದೇಶದವರು (2:11, 12). ಶ್ರವಿಯೋಂದು ಸಂಸ್ಕೃತಿಯವರು ಶ್ರಬಂಧಕ ಗರೆಗಳನ್ನು ಹೊಂದಿದ್ದು ಅದು ಜನರ ಗುಂಟಿನ ಮಧ್ಯ ಅಡ್ಡಗೊಳಡೆಯಾಗಿ ಇರುವಿಕೆಯಾಗಿದೆ. ಹೊಲನ ದಿನದಲ್ಲಿ, ಜಗತ್ತಿನ ಏರಡು ಶೈಲಿಯಲ್ಲ ಅಂದರೆ ಯೆಹೋದಿಗಳು ಮತ್ತು ಅನ್ಯಜನಾಂಗದವರು ಎಂದು ವಿಭಾಗವಾಗಿತ್ತು. ಈ ಎರಡು ಸಂಸ್ಕೃತಿಗಳ ಮಧ್ಯದ ವೈರತ್ಯವು ಮರೆಯಲಾಗಿರಲಿಲ್ಲ.

ಯೆಹೋದಿಗಳ ಮತ್ತು ಅನ್ಯಜನಾಂಗದವರ ಮಧ್ಯ ಇದ್ದ ಜನ್ಮತೆಯನ್ನು ಏನು? ಯೆಹೋದಿಯ ತನ್ನ ಗರೆಯನ್ನು ಅಲುಕಾಮ, ಇನಾಕ, ಮತ್ತು ಯಾಕೆಳೆಬರ ಮೇಲೆ ಬರೆಯುವವನಾಗಿದ್ದನು. ಹಾಗೆ ಮಾಡದ ಯಾವುದೇ ಇರಣ ಆಗನೆ ಅನ್ಯಜನಾಂಗದವನು ಅಗಿರುತ್ತಿದ್ದನ್ನು. ತನ್ನ ದಿನದಲ್ಲಿ ಯೆಹೋದಿಗಳ ಮತ್ತು ಅನ್ಯರು ದಾರವಾದಂತಹ ಆರು ಇನ್ನುತ್ತೆಗಳನ್ನು ಹೊಲನು ಗುರುತಿಸಿದ್ದನು. ಅನ್ಯಜನಲಿಗೆ ...

(1) ನುನ್ನತಿಯ ಇರುತ್ತಿರಲ್ಲಿ (2:11). ನುನ್ನತಿಯ ಆಜರಣೆಯ ಅಭಿಖಾನವು ಅನ್ಯಜನಲಿಗೆ ಇರುತ್ತಿರಲ್ಲ. ಈ ಜನಾಂಗದ ಮೂಲ ಜಗತ್ತನ್ನು ಆಶೀರ್ವಾದಿಸುವೆಂದು ದೇವರು ವಾಗ್ಣನ ಮಾಡಿದುದನ್ನು ಯೆಹೋದಿಗಳ ನಿರಂತರವಾಗಿ ನೆನಹಿಸುವದಕೆಳೆನ್ನರ್ಹ ಈ ವಿಶೇಷ ಗುರುತನ್ನು ದೇವರು ತೊಟ್ಟಿದ್ದನು. ಹೇಗೆಂದು, ಯೆಹೋದಿಗಳ ಇದನ್ನು ವಿಷಯ ನಕ್ಷಿಯ ಗರ್ವದ ಸಂಗತಿಯಾಗಿ ತಿರಿಸಿದರು. ಹೊದಲ ಶರ್ತಮಾನದ ಸಮಯದಲ್ಲ ಈ ವಿಷಯವು ತಾತ್ಪರ್ಯದ ತತ್ತ್ವತುದಿಯಲ್ಲತ್ತು.

(2) ಕ್ರಿಸ್ತಸಿಲ್ಲದಿರುವದು (2:12). ಯೆಹೋದ್ಯಲಿಗಾಗಿ ಇತಿಹಾಸವು ಉದ್ದೇಶದ ಜೊತೆ ಮುನ್ನಾಚೆನೆಯನ್ನು ನಿಡಿತ್ತು. ದೇವರು ತನ್ನ ಜಿತ್ತವನ್ನು ಬೀರಿ ಇಸ್ತುಯೇಲ ರಾಷ್ಟ್ರಕೂರಿ ಕಾಯ್ದುಮಾಡುತ್ತಿದ್ದನು. ಎಲ್ಲ ಶಾಪರ್ಹತ ಅನ್ಯಜನರ ದಬ್ಬಾಳಕೆಯಂದ ಒಂದೇ ನಾಲ್ಕು ಯೆಹೋದಿಗಳನ್ನು ಜಿಡಿಸಲು ಒಂದು ದಿನ ದೇವರು ತನ್ನ ಕ್ರಿಸ್ತನನ್ನು, ತನ್ನ ಮೆಸ್ಸಿಯೆನನ್ನು ಕಂಡುವವನಿದ್ದನು. ಇದು ಬರಾರುವ ಕ್ರಿಸ್ತನ ಬಗೆಗೆ ಅವರ ನಿರ್ಬಳೆಯಾಗಿದ್ದ ಅದು ನಿರಂತರವಾದ ತಿರನ್ನಾರ ಮತ್ತು ಹಿಂಸೆಯ ಯೆಹೋದಿಗಳ ಮುಂದ ಮೇಲೆ ನಮಾದಾನವನ್ನು

ಮತ್ತು ತೇರಣಿಯನ್ನು ತಯವುದಾಗಿತ್ತು.

ಅನ್ಯಜನರು ಹೇಗೋಽ, ಅಂಥ ಯಾವ ಕನಸ್ಪನ್ನು ಹೊಂದಿರಿಲ್ಲ. ಅವರಿಗಾಗಿ ಇತಿಹಾಸವು ಯಾವ ಲಿಂಗಿಯಂದಲೂ ಇಲ್ಲದೇ ನಾಗಿಹೋಗುವುದಾಗಿತ್ತು. ಗ್ರೀಕ್ ತರ್ಕಜ್ಞಾನಿಗಳ ಇತಿಹಾಸವನ್ನು ಓದುತ್ತಿರುವ ಬೃಹಿತೆಲ್ಲಗೆ ಹೋಳಿದ್ದಾರೆ. ಮೂರು ನಾಬಿರ ಪರ್ವತಕ್ಕಾಗಿ, ಇತಿಹಾಸವು ತನ್ನ ಗತಿಯಲ್ಲ ಉದಿದೆ; ನಂತರ ಬಂದ ದೊಡ್ಡ ದಳ್ಳಿಯ ಹೋಮನ್ ಜಗತ್ತನ್ನು ತನ್ನ ಬೆಂಕಿಯಲ್ಲ ದಹಿಸಿಜಟ್ಟು.²² ಆ ಇತಿಹಾಸವು ಎಲ್ಲ ಪ್ರತಿಯೆಗಳನ್ನು ಪುನರಾವರ್ತನೆಯಲು ದೊಡ್ಲೆ ಸಿಂಹಾಯಸಿದ್ದಾಗಿದ್ದು, ಅದೇ ಲಿಂಗ ಜನರು ಮತ್ತು ಘಟನೆಗಳ ಪುನಃ ಪುನಃ ಕಾಳುವು ಆಗಿವೆ. ಅವರು ಕಂಡಂಥ ಜೀವಿತದ ಪರಿಣಾಮವು ಖಾಲಿಯಾದಂತಹ ಮತ್ತು ಅರ್ಥರಹಿತವಾದದ್ದು ಆಗಿತ್ತು, ಅವರ ಇಹಲೋಕದ ದೃಷ್ಟಿಯ ನಿರ್ದಾರಣೆಯಿಂದ ಜಡಿನಲು ಬರಾರುವ ಮೇಸ್ವೀಯನೂ ಅನ್ಯಜನರಿಗೆ ಇರಿಲ್ಲ.

(3) ಸಂಸ್ಥಾನಕ್ಕೆ ಅವರಿಗೆ ಇರಿಲ್ಲ (2:12). ದೇವರು ಇನ್ನಾಯೀಲ ರಾಷ್ಟ್ರವನ್ನು ತನ್ನ ಜನರು ಎಂದು ಕರೆದನು. ಅವರು ಆತನ ಕರೆಯಿಬಿಕೆಯ ಮೂಲಕ ದಿವ್ಯ ರಾಜ್ಯದ ಸಂಸ್ಥಾನದವರು ಆಗಿದ್ದರು. ಅನ್ಯಜನರಿಗೆ ಅಂಥ ಕರೆಯು ಇರಿಲ್ಲ. ವೇದಲ ಶತಮಾನದ ಹೊತ್ತಿದೆ, ಕೆಲ ರೂಪಾಂತರ ಹೊಂದಿದ ಅನ್ಯಜನರನ್ನು ಸ್ವೀಕರಿಸಿದರು; ಹೇಗೋಽ, ಅಲ್ಲಿಮಾತ್ರವಾಗಿ ಈ ರೂಪಾಂತರಗಳು ಏರಡನೆಯ ದರ್ಜೆಯವರು ಆಗಿದ್ದರು. ಅವರು ಯಾವರುಲೂ “ಸಿಮ್ಮೆ ತಂದೆಯಾದ ಅಭಿಹಾಮನು” ಎಂದು ಹೇಳುತ್ತಿದ್ದರು. ಅವರು ನ್ಯಾಭಾವಿಕವಾದ ದೇವರ ರಾಜ್ಯದ ಸಂಸ್ಥಾನದ ಹಕ್ಕನ್ನು ಹೊಂದಿಲ್ಲದವರು ಎಂದು ನಿರಂತರವಾಗಿ ನೆನೆಹಿನುವವರಾಗಿದ್ದರು.

(4) ಒಡಂಬಡಿಕೆಯ ಇರಿಲ್ಲ (2:12). ಅಭಿಹಾಮ, ಇನಾಕ್, ಮತ್ತು ಯಾಕೆಂಬ ನೊಂದಿಗೆ ಮತ್ತು ನಂತರ ಹೋಲೆಯೊಂದಿಗೆ ದೇವರ ತನ್ನ ಜನರೊಡನೆ ಒಡಂಬಡಿಕೆಯ ಸಂಬಂಧದಲ್ಲಿ ಪ್ರವೇಶಿಸಿದನು. ಅಂಥ ಯಾವ ಒಡಂಬಡಿಕೆಗಳನ್ನು ಆತನು ಅನ್ಯಜನರೊಡನೆ ಮಾಡಿಕೊಂಡಿರಿಲ್ಲ. ಅವರು ಸಂಪೂರ್ಣಗೊಳಿಸಲು ಎದುರುನೊಳುವಂಥ ಯಾವುದೇ ದಿವ್ಯ ವಾಗ್ಣಾನವನ್ನು ಅವರು ಎಂದಿಗೂ ಹೊಂದಿರಿಲ್ಲ. ಹಳೆ ಒಡಂಬಡಿಕೆಯ ಎಲ್ಲ ಒಡಂಬಡಿಕೆಗಳು ಮತ್ತು ಎಲ್ಲ ವಾಗ್ಣಾಗಳು ಆತನು ಅಲನಲ್ಲಿಟ್ಟ ಜನಾಂಗವಾದ ಇನ್ನಾಯೀಲ ಲಿಗೋಂಸುರ ಮಾಡಲ್ಪಟ್ಟಿದ್ದವು. ಅನ್ಯಿಗೆ ತ್ವಿತಾದಿನಬೇಳಿಕಾಗುವಂಥದ್ದು ಯಾವದೂ ಅಲ್ಲಿರಲ್ಲ.

(5) ಯಾವುದೇ ವಿಶ್ವಾಸವಿರಿಲ್ಲ (2:12). ಸಿರಾಶೀಯ ದೊಡ್ಡ ಹೋಡವು ಛಾಜಿಂ ಜಗತ್ತನ್ನು ಅವಲಿಸಿತ್ತು, ತತ್ತ್ವಗಳು ಖಾಲಿಯಾಗಿದ್ದವು; ಸಂತುದಾಯಗಳು ತೃಪ್ತಿದಾಯಕವಾಗಿರಿಲ್ಲ; ಧರ್ಮಾಯರು ತನ್ನ ಆರಾಧಕರಿಗೆ ಜೀವನ ಅರ್ಥವಾ ಮರಣವನ್ನು ಎದುಲಿನಲು ಸಹಾಯಮಾಡುವಲ್ಲ ಬಲಹಿಂಸರಾಗಿದ್ದರು. ಅನ್ಯಜನರಿಗೆ ದೇವಲಿಂದ, ಯಾವ ಸಂದೇಶವೂ ಇರಿಲ್ಲ, ಅವರ ಸಿರಾಶೀಯಿಂದ ವಿಹೋಚಿಸಲು ಅಲ್ಲ ಕ್ರಿತ್ಯಿಸಿರಿಲ್ಲ, ರಕ್ಷಣೆಗಾಗಿ ಅಲ್ಲ ಯಾವುದೇ ಸಿಲಂಡ್ರೆಯ ಇರಿಲ್ಲ. ಅವರಿಗೆ ಭಾಬಿತವನ್ನು ಎದುಲಿನಲು ವಿಶ್ವಾಸವಿರಿಲ್ಲ, ಸಂಮೃದ್ಧವಾದ ಜೀವಿತವನ್ನು ಜೀವಿಸಲು ಅವರನ್ನು ಹೈತ್ರೋಪಾಹಿಸುವ ಯಾವ ಸಿಲಂಡ್ರೆಯು ಇರಿಲ್ಲ ಎಂಬುದು ಅಜ್ಞಲಿಯಾಗಿದೆ?

(6) ಸ್ವಷ್ಟಿ ಕರ್ತವೀಲ್ಲದಿರುವದು (2:12). ಮೂರೆಗಳನ್ನು, ಅವರು ಹೇಳಿಕೊಂಡಿದ್ದರು ಆದರೆ ದೇವರನ್ನುಲ್ಲ. ಅನ್ಯಜನಾಂಗದವರ ಸ್ವಷ್ಟಿಕರ್ತನು ಅವರಿಗೆ ತಿಳಿಯದವನು ಆಗಿದ್ದನು. ಆತನು ಯಾರು ಅರ್ಥವಾ ಅವಲಿಂದ ಆತನಿಗೆ ಏನು ಬೇಕು ಎಂಬುದರ ಬಗ್ಗೆ ಯಾವುದೇ ಸಂಗತಿಯು ಅವಲಿಗೆ ತಿಳಿದಿರಿಲ್ಲ ಯೋಗ್ಯವಾದದ್ದೆಂದರೆ ಬಿಗ್ರಹವನ್ನು ತಿಳಿಯದ ದೇವರು ಎಂದು ಇಲನಬೇಕು ಮತ್ತು ಯಾವುದೇ ದೇವತೆಯ ಮನವನ್ನು ನೋಯಿನಲು

ವಂಬುದರ ಬಗ್ಗೆ ಆಶಾಭಾವನೆಯನ್ನು ಹೊಂದಿರಬೇಕು.

ಈ ಅರು ತ್ರಮುಳ ಇನ್ನತಿಗಳು ಯೆಹೂದಿಗಳು ಮತ್ತು ಅನ್ಯಜನಾಂಗದವರನ್ನು ಮುಂದೆ ಭಾಗವಾಗಿ ಮಾಡಿತು. ರಾಜಿಮಾಡನಾಗಿ ಇನ್ನತಿಗಳು ಎರಡು ಸಂಸ್ಕೃತಿಗಳನ್ನು ಹುಟ್ಟುಹಾಕಿತ್ತು.

ನಮ್ಮ ನುಡಿತಾನ ನಬ್ಬಿಂದ ವಿಮುಲವಾಗಿ, ಇತ್ತೆದಲ್ಲಿ ಬೀರೆಯಾಗುವದು ಇಂದಿನ ಜಗತ್ಕೆ ನಾಮ್ಯಾನವಾದ ಅನುಭವವಾಗಿದೆ. ಇದು ಮನುಷ್ಯನ ಹೃದಯಾಲ್ಲಿರುವ ಹಾಕದ ಕಾರ್ಯಗಳ ಉತ್ಸಾಹನೆಯಂದ ಆಖವಂತದ್ದೆ ಆಗಿದೆ.

ನಂಥಾನ (2:13-17). ಮನುಷ್ಯನು ಎಲ್ಲ ವಿಶಲನಾಗುತ್ತಾನೋ ಅಲ್ಲ ದೇವರು ಯಶಸ್ವಿಯಾಗುತ್ತಾನೆ. ಮನುಕುಲದ ಮಧ್ಯದಲ್ಲಿನ ಪ್ರತಿಯೊಂದು ವೈರತ್ಯವನ್ನು ಆತನು ವಾಸಿಮಾಡುತ್ತಾನೆ: “ಕೆಂಗಲಾದರೂ ಮೊದಲು ದಾರವಾಗಿದ್ದ ನಿಂತು ಯೇನು ಕ್ರಿಸ್ತನನ್ನು ನೇಂದರೆಪರಾಗಿದ್ದು ಆತನ ರಕ್ತದ ಮೂಲಕ ನಬಿಹಣ್ಣಾದಿಲ” (2:13). ಕ್ರಿಸ್ತನು ಮನುಷ್ಯರ ವೈರತ್ಯದ ಹಲಹಾರವಾಗಿದ್ದಾನೆ - ದೇವರಿಂದ ಮಾತ್ರವಲ್ಲ, ಆದರೆ ಇತರ ಜನರಿಂದ ಕೂಡಾ ಅಗಿದ್ದಾನೆ. ವೈಶಮ್ಯತೆಗಳನ್ನು ಹುಟ್ಟುಹಾಕುವವರ ಆತನು ತೆಗೆದುಕೊಳ್ಳುತ್ತಾನೆ ಮತ್ತು ಅವರನ್ನು “ಹಿಡೆಂದು ಬಾಲ” ಇದ್ದ ಹಾಗೆ ನಂಬಿಂಥದಲ್ಲಿ ಇಲಿಸುತ್ತಾನೆ.

ಯೇನು ನಮ್ಮ ಸಮಾಧಾನವಾಗಿದ್ದಾನೆ (2:14). ಯೇನು ಸಮಾಧಾನವಾಗಿ ತರುತ್ತಾನೆ ಎಂದು ಹೊಲನು ಹೇಳಲ್ಲ; ಯೇನು ನಮ್ಮ ಸಮಾಧಾನವಾಗಿದ್ದಾನೆ ಎಂದು ಹೇಳಿದ್ದಾನೆ. ಇದರ ಅರ್ಥವೇನು?

ಅನೇಕ ಗೊಂದಲದ ವರ್ಣಗಳ ನಂತರ ಗಂಡ ಹೆಂಡತಿಯಲಿಭ್ರು ವಿಜ್ಞೇದನವನ್ನು ಹಡೆಯಲು ನಾಯಾಲಯಕ್ಕೆ ಹೋಗಿರಬಹುದು. ವರ್ಕಿಲನು ಹೆಂಡತಿಯ ಇಣ್ಣಕೆಲಳ್ಳಬೀಕೆಂದು ಬಯಸುವ ಆಸ್ತಿಯನ್ನು ಗಂಡನು ಇಣ್ಣಕೆಲಂಡಿರುವ ಮತ್ತು ಗಂಡನು ನಿಷ್ಠಿತವಾದ ಲಯಾಯತಿಯನ್ನು ಮಾಡಬಹುದು ಮತ್ತು ಹೆಂಡತಿ ಇನ್ನೊಂದು ಲಯಾಯತಿಯನ್ನು ಮಾಡಿದ ದಾಖಲೆಯನ್ನು ಹೊರಕ್ಕೆ ಎಚ್ಚಿಯುತ್ತಾನೆ. ಆ ದಾಖಲೆಯು ಕಾನೂನಿಗೆ ಒಳಪಡಬಹುದಾದ ಒಷ್ಟಂದವಾಗಿತ್ತು. ಆದರೆ ಆಸ್ತಿ ಮತ್ತು ಹುರುಣರು ಅ ಕಾಗದದಲ್ಲಿ ಬರೆಯಲ್ಪಟ್ಟಿರುವುದಕ್ಕೆ ಯಾವುದಕ್ಕೆ ನಿಜವಾಗಿಯಾ ಒಟ್ಟಿಗೆಯನ್ನು ಹೊಂದಿರಿಲ್ಲ.

ಹೃತಲಿತ್ತವಾಗಿ, ಇಬ್ಬಿಗೂ ಹೀಯನಾಗಿರುವ ಅವರ ಹತ್ತು ವರ್ಣದ ಮಗನು ನಡೆದು ಬಂದು ಅವಲಿಭ್ರ ಕೈಗಳನ್ನು ಜೋಡಿಸಿದನು. ನಂತರ, “ದಯಮಾಡಿ ವಿಜ್ಞೇದನ ಕೊಡಬೇಡಿ, ಒಣಿಗೆ ಇಲ, ನನಗೆ ನಿಂತು ಬೇಕು. ನಿಂತಿಬ್ಬಿರೂ ಒಬ್ಬಿಲಗೆಬ್ಬಿರು ಹೀತಿನುವುದನ್ನು ನಾನು ಬಯಸುವೆ. ನಿಷ್ಠಿಂದ ಅಗುವ ಸಹಾಯವನ್ನು ನಾನು ಮಾಡುವೆ” ಎಂದು ಆಖತ್ತಾನೆ ಹೇಳಿವನು. ಮಗನು ಆ ದಾಖಲೆಯು ಮಾಡಲಾಗಿದ್ದನ್ನು ಆತನ ತಂದೆ ಮತ್ತು ತಾಯಿಯ ಮಧ್ಯ ಒಷ್ಟಂದಕ್ಕೆ ಮಧ್ಯಾಂಗಾರನಾಗಿ ಹೆಚ್ಚು ಅಹಾರವಾದದ್ದು ಮಾಡಬಹುದು. ಕಾನೂನು ಜನರ ಹೃದಯವನ್ನು ಬದಲು ಮಾಡಲಾರದು.

ಮಾನವನ ಸಂಧಿಷ್ಟಗೆ ಉತ್ತರ ಯೇನು ಒಬ್ಬನೇ ಎಂದು ಹೊಲನು ಹೇಳಿತ್ತಾನೆ. ಯೇನುಬಿನ ಬಗ್ಗೆ ನಹಜವಾದ ಶ್ರೀತಿಯನ್ನು ಹೊಂದಿದಾಗ ಮತ್ತು ಆತನು ನಮ್ಮೊಳ್ಳೆ ಜೀವಿಸುತ್ತಾನೆ, ನಮ್ಮ ನಹಜವಾದ ಜಿವಾಭೂಲ ಎಂದರೆ ಒಬ್ಬಿಲಗೆಬ್ಬಿರು ಹೊಂದಿರಬೇಕಾದ ಶ್ರೀತಿಯೇ ಆಗಿದೆ. ಆತನು ನಮ್ಮೊಳ್ಳೆ ಪ್ರತಿಯೊಬ್ಬಿರು ಸಮಾಧಾನದ ಮೂಲವು ಆಗಿದ್ದಾನೆ.

ಯೇನು ಸಮಾಧಾನವನ್ನು ಮಾಡುತ್ತಾನೆ (2:15). ಮನುಕುಲದ ಯೋಗ್ಯವಾದ ಕಾರ್ಯಗಳ ಮಧ್ಯದಲ್ಲಿ ಹೇಗೆ ಸಮಾಧಾನವನ್ನು ಮಾಡುವನು? ಆತನು ಹೊನ್ನದಾದ ಮನುಕುಲವನ್ನು ಮಾಡುವುದರ ಮೂಲಕ ಅದನ್ನು ಮಾಡುವನು. ಆತನು ನಮ್ಮೊಳ್ಳೆ ನಾತನ ಮನುಷ್ಯನನ್ನು ನಿಬಿಂನಿಸುವನು. “ಯೆಹೂದಿ ಕೈನ್” ಮತ್ತು ಅನ್ಯ “ಕೈನ್” ಎಂಬ ಹರಗಳು

ಹೊನ್ ಒಡಂಬಡಿಕೆ ಸಂಪೂರ್ಣವಾಗಿ ಹೊನ್ದಾದವು ಅಗಿವೆ. ತೀಸ್ತನಲ್ಲಿ ಅಣ ಒಂದು ತರದ ವ್ಯಕ್ತಿತ್ವವಿದೆ ಅದೇ ಕೈಸ್ತನ್!

ಕೊನೆಂಟಕ್ಕ ಹತ್ತು ಬಾಲಗೆ ಈಗಾಗಲೇ ಎಫೆನದಲ್ಲ, “ತೀಸ್ತನಲ್ಲ” (ಅಥವಾ ಆತನಲ್ಲ) ಎಂದು ಹೊಲನು ನಮ್ಮ ಟೀಟೆಯನ್ನು ತ್ರಞ್ಜಾಹಿಸಿದ್ದಾನೆ. ಒಬ್ಬ ಯೆಹೋದಿಯ ರಳ್ಳಿನಲ್ಲಿಷ್ಟಿದ್ದಾರೆ, ಆತನು ತೀಸ್ತನಲ್ಲ ಇರುವವನಾಗಿರುತ್ತಾನೆ. ಒಬ್ಬ ಅನ್ಯನು ರಕ್ಷಣ ಹೊಂದಿದ್ದಾರೆ, ಆತನು ತೀಸ್ತನಲ್ಲಿರುತ್ತಾನೆ. ತೀಸ್ತನು ಒಂದೇ ದೇಹವನ್ನು ಹೊಂದಿದ್ದಾನೆ. ಇದು ದೇಹದ ರಹಸ್ಯವಾಗಿದೆ. ಅನೇಕ ಜನಾಂಗಗಳು, ಅನೇಕ ಸಂಸ್ಕೃತಿಗಳು, ಮತ್ತು ಅನೇಕ ರಾಷ್ಟ್ರಗಳು ಒಂದೇ ದೇಹದಲ್ಲಿ ಬರುವವು ಅಗಿವೆ, ಆ ದೇಹವೇ ಯೀಂನುತ್ತಿಸ್ತನ್.

ಯೀಂನು ತೀಸ್ತನು ನಮ್ಮೆಲ್ಲ ವಾಸಿನುವಾಗ ಆತನು ನಮ್ಮ ನಮಾಧಾನವಾಗಿದ್ದಾನೆ. ನಾವೆಲ್ಲರೂ ಆತನಲ್ಲಿ ಒಬ್ಬಿರಿಪ್ರಾಯ ನಮಗೆ ಮನವಲಿಕೆ ಆದಾಗ ಯೀಂನು ನಮಾಧಾನವನ್ನು ಮಾಡುವವನಾಗಿದ್ದಾನೆ.

ಯೀಂನು ನಮಾಧಾನವನ್ನು ಬೋಧಿಸುವವನಾಗಿದ್ದಾನೆ (2:17). ಹಾಹಿಗಳಾದ ಮನುಷ್ಯರಿಗೆ ನಾಷಯತೀರ್ಣನ್ನು ಬೋಧಿಸಿದಿಂದ ಯೀಂನು ಈ ಭಾಬಿಗೆ ಬಂದನು ಅದರೆ ಆತನು ಹಾಗೆ ಮಾಡಲ್ಲ. ಆತನು ನಮಾಧಾನದ ಸಂದರ್ಶನದಲ್ಲಿ ನಮಾಧಾನ ಪ್ರಭುವಾಗಿ ಬಂದನು. ತೀಸ್ತನು ನಿಮ್ಮ ಹೃದಯದಲ್ಲ ಇರುವಾಗ ಮತ್ತು ನಿಮ್ಮ ತೀಸ್ತನಲ್ಲಿ ಇರುವಾಗ, ನಿಮ್ಮ ನಂಗಾತಿಯೋಡನೆ ಮತ್ತು ನಿಮ್ಮ ಮತ್ತುಕ್ಕಳಿಡನೆ ನಿಮ್ಮ ಮನೆಯಲ್ಲ ಇರುವಾಗ, ನಿಮ್ಮ ಜೊತೆ ಕೆಲಸದವರೆಡನೆ ಕೆಲಸದಳ್ಳರುವಾಗ, ಆಜೆ ಓಣಿಯ ನಿಮ್ಮ ನೆರೆಯವರೆಡನೆ, ದೇಶವನ್ನು ಜಬ್ಬ ಆಜಿಯ ನಿಮ್ಮ ನಂಬಂಧದ ಸಂಧಾನದ ಸಂದರ್ಶಕಾರರಂತೆ ನಿಮ್ಮ ಕರೆಯಲ್ಪಡುವಿಲ್ಲ.

ವೈರಕ್ಕೆದ ತಡೆಯನ್ನು ನಿಮ್ಮ ತಡೆಯಲೇಬೇಕು. ಯಾಕೆಂದರೆ ನಾವು ನಮಾಧಾನದ ಪ್ರಭುವಿನಲ್ಲಿ ಇರುವರಾಗಿದ್ದೇಬೇ, ಆತನ ನಮಾಧಾನಮಾಡುವ ನಿಯೋಗವನ್ನು ಇತರರ ಜೊತೆ ಹಂಡಿಕೊಳ್ಳಬೇಕು ಮತ್ತು ಎಲ್ಲ ನಮಾಧಾನದ ನಾಧ್ಯತೆಯನ್ನು ಹೊಳಿಸಿಬೇಕು.

ಬಹ್ಯತೆ (2:18-22). ಹಾಹದ ಕಾರಣದಿಂದ ವೈರಕ್ಕೆ ಜನರಳ್ಳ ಅಸ್ತಿತ್ವದಲ್ಲ ಇದೆ. ಯೀಂನುವು ತನ್ನ ದೇಹದಲ್ಲ ಒಂದುಗಾಡುಸಿ ಜನರಳ್ಳ ನಂಧಾನಮಾಡುವವನಾಗಿದ್ದಾನೆ. ಹೊಲನು ನೆರಹಿಡಿದ ಅಂತಿಮ ನತ್ಯವೆಂದರೆ ತೀಸ್ತನಲ್ಲಿ ಜನರು ಹೊಂದಿದ ಬಕ್ಕತೆಯ ಅಗಿದೆ.

ವೈರಕ್ಕೆದ ಗೊಳಡೆಯನ್ನು ಬಿಭಾಗಿಸುವದು ಎಂಬುದುರ ಬಗ್ಗೆ ಹೊಲನು ಮಾತನಾಡುವಾಗ (2:14; NIV) ಆತನು ಯೀರಾನಲೇಂದ ದೇವಾಲಯದ ಸ್ವರೂಪದ ಲಕ್ಷಣವು ಆತನ ಮನದಲ್ಲಿ ಇದ್ದಿರಬೇಕು. ದೇವಾಲಯದ ಆವರಣದಿಂದ ನಾಗುವ ಯೆಹೋದ್ಯುಲಿಗೆ ಮಾತ್ರ ಹರದೆಶದ ಅವಕಾಶವಿಯವ ಸ್ವರೂಪದ ಲಕ್ಷಣವು ಅನ್ಯಜನರ ಆವರಣದಿಂದ ಬೆಲೆಮಾಡುವ ನಮಾರು ಬಿದು ಅಡಿ ಎತ್ತರದ ಗೊಳಡೆಯನ್ನು ನೆನಹಿಸಿಕೊಳ್ಳಲ್ಪಡಿರಬಹುದು. 1871ರಳ್ಳ, ವಾಸ್ತುಶಾಸ್ತ್ರಜ್ಞರು ಬೋಧಾದ ರ್ಯಾಿಕ್ ಶಾನವನ್ನು ಬಿಭಾಗವಾದ ಗೊಳಡೆಯ ಜೊತೆ “ದೇವಾಲಯದ ಸುತ್ತಾನ ಆವರಣವನ್ನು ಪ್ರವೇಶಿಸುವ ನಾಹನ ಬಿದೆಶಿಯರು ಇಲ್ಲ, ಯಾರಾದರೂ ಹಿಡಿಯಲ್ಪಡುವೆ ತನ್ನ ಮರಣದ ಕಾರಣವು ಆತನನ್ನು ಹಿಂಬಾಲನುವದು” ಎಂಬ ಹೇಳಕೆಯೊಡನೆ ಪ್ರೋಣಸ್ಯಮಾಡಿದರು.

ಈ ಗೊಳಡೆಯ ಜನಾಂಗರೆ ಮಧ್ಯದಲ್ಲ ಬಹು ದಿನಗಳಿಂದ ಇದ್ದ ವೈರಕ್ಕವನ್ನು ನೂಡಿನುವುದಾಗಿದೆ. ಅತ್ಯೇಕವಾಗಿ ಮಾತನಾಡುವುದಾರೆ ಯೀಂನು ಆತನು ಮರಣಿಸಿದಾಗ ಆತನು ಆ ಗೊಳಡೆಯನ್ನು ಮಲಿದು ಹಾಕಿದಂತೆ. “ಆತನ ಮೂಲಕ ನಾವೂ ಒಬ್ಬ ಆತ್ಮನಸ್ಸೇ ಹೊಂದಿದವರಾಗಿ ತಂದೆಯ ಬಳಗೆ ಪ್ರವೇಶಿಸುವುದಕ್ಕೆ ಮಾರ್ಗವಾಯಿತು” ಎಂಬಂತೆ ಈಗ ಎಲ್ಲ ಜನರು ದೇವರ ಸೃಷ್ಟಿಯ ನಮ ಹಾಲುಗಾರರು ಅಗಿದ್ದಾರೆ (2:18).

ହୋଲନ ମୁଂଦିନ ଦୃଷ୍ଟ୍ୱୀଂତପୁ ଆତେନ ମାରୁ ଲୁହମନଗିରିନ୍ଦ୍ରି ହୋଜିନୁପୁରାଗିଦେ. ଅଳ୍ପ ବଂଦେ ନ ସଂଧାନପୁ ଇରୁତ୍ତୁଦେ (2:19), ବଂଦୁ ପରିଶୁଦ୍ଧ ନ ସଂନ୍ଧାନ, ମତ୍ତୁ ତୈତୀଏବୁ ନଦୟରୁ ହରିଲୋକଦିଲ୍ଲ ତମ୍ଭୁ ନଦୟପ୍ରେଚନ୍ଦ୍ର ହେବାଂଦିରୁତ୍ତାରେ. ଅଳ୍ପ ବଂଦେ ବଂଦୁ କୁମୁଂବପୁ ଇରୁତ୍ତେ (2:19); ଦେଇପର ମନେଯଙ୍କ ନାପୁ ନହେଲାଦରରୁ ମତ୍ତୁ ନହେଲାଦିଲାଯିରଂତେ ଇରୁତ୍ତେବେ, ନାପୁ ଯାପୁଦେ ଜନ୍ମତେଯନ୍ଦ୍ର ହୋଂଦିଦ୍ୱାରାନ୍ତ୍ୟ କାଢା ଜିଂତେଯିଲ୍ଲ. ଅଳ୍ପ ବଂଦେ ବଂଦୁ ଦେଇପାଲାଯପୁ ଇରୁତ୍ତେ (2:21): ଇଦୁ ମାନପ ନିବିରତପାଦିଲ୍ଲ, ଆଦରେ ଇଦୁ ଅଭ୍ୟାସ ଦେଇପାଲାଯକାନ୍ତି ନେଇବେ ମାଦୁତ୍ତିରପ ନେଜ୍ଞୀଏପତଲୁଗିରାଗିର ଶ୍ରୀ ଶୁରୁପରନ୍ଦ୍ର ବିଶେଷାଂଦ ତୈତିନ୍ଦ୍ରିୟ ଇଦାଗିଦେ.

ଦେଇପର ଏଲ୍ଲ ଜନରନ୍ଦ୍ର ତମ୍ଭୁ ମାଗନ ମାଲକ ବଂଦାଗିରଲୁ କରେତମନୁ. ନାପୁ ବିବ୍ଲିଗେବ୍ବୀରୁ ଅତ୍ୟଦିଲ୍ଲ ବିକ୍ଷେତ୍ୟିଂଦ ଇରଲୁ କରେଯଲ୍ଲିଷ୍ଟିଦ୍ୱୀପେ. ଯେଣୁ ନମ୍ବୁ ନମାଧାନପାଦିଦ୍ୱାନେ ମତ୍ତୁ ଜନର ମଧ୍ୟଦିଲ୍ଲ ନମାଧାନପନ୍ଦ୍ର ତରଲୁ ନମ୍ବୁ ମାଲକ କାଯିଏମାଦୁତ୍ତାନେ. ତରେନ ନଭେଯଙ୍କ ବୈରତ୍ୟଦ ଗୋଲାଦେଯନ୍ଦ୍ର ବିବାଗିନୁପୁରଦନ୍ଦ୍ର ନିବିରନୁପବନିଗେ ନରକପପୁ ଉଠାନୁ! ମାନପର ମଧ୍ୟଦ ଗୋଲାଦେଯନ୍ଦ୍ର କେତ୍ତିବି କାକୁପଦୁ ଦେଇପର କାଯିଏପାଗିଦେ. ଯାବନ ଅଧିକା କାଯିଏଶ ନଭେଯ ବିକ୍ଷେତ୍ୟନ୍ଦ୍ର ନାଶମାଦୁପବ୍ରୋଇ ଅଦୁ ଦେଇପର ମଧ୍ୟ ହୋଲାଦୁପୁରୁ ଆଗିଦେ!

ନମାଧାନେଇଜ. ନମାଧାନଦ ନ ସଂଦେଶପନ୍ଦ୍ର ତରୁପୁରଦକେଇନ୍ଦ୍ର ନମାଧାନ ପ୍ରଭୁବିନ୍ଦୀଦନେ ନାପୁ ନେଇଲକେଇଲ୍ଲେବେକୁ. ନାପୁ ଆଧିକ ଶ୍ରୀତିଯନ୍ଦ୍ର ଅଧିକା ଵ୍ୟକ୍ତିତ୍ୱପନ୍ଦ୍ର ଦାଇଦାଗ ଇତରରନ୍ଦ୍ର ତଲପବକୁଦ ମତ୍ତୁ ନଭେଯଙ୍କ ନାତନ ମନୁଷ୍ୟନୁ ଏବୁଦର ନିଜଚାଦ ଅଧିକାପନ୍ଦ୍ର ଜଗତ୍ତିରେ ତୋଳନବକୁଦ.

Chris Bullard

କୁଜୀଯ ମେଲ୍ - କ୍ରିତ୍ତନ୍ଦ୍ର ମୁଖୁନଂଧାନ (2:13-22)

ବଜନ 13ରଙ୍ଗନ “ଆଦରେ କେଣ” ବଜନ 4ରଙ୍ଗନ “ଆଦରେ ଦେଇପର” ଏବଂବ ବକ୍ଷେତ୍ରିଯାଗିଦେ. କୁଜୀଯ ମେଲନ ରକ୍ତପୁ କ୍ରିତ୍ତନ୍ଦ୍ର ନମାଧାନାନ୍ତି ପାରି ମାଦିଦେ. ଆତେନ ତ୍ୟାଗଦ ମୁରଣପୁ ବିବ୍ଲିଗେବ୍ବୀରୁ ଦାଇପାଦ ଜନରନ୍ଦ୍ର “ବିବ୍ଲ ନାତନ ପୁରୁଷ” ନଭେଯଙ୍କ ମୁରଣଦାନ ମାଦୁପଦ ପଲିଜାମୁଦ ମାଲକ ମନୁଷ୍ୟ ମତ୍ତୁ ମନୁଷ୍ୟର ନମାଧାନପନ୍ଦ୍ର ନାଧ୍ୟପାଦିଦେ. କେ ମୁରଣନଂଧାନପୁ ଇଦୁ ନୁବାତେନ୍ତିଗେ ବିଦେଯରାଗି ଦେଇପର ରାଜ୍ୟଦିଲ୍ଲ “ନକ ନ ସଂନ୍ଧାନ”ପାରି, ଦେଇପର ମନେଯଙ୍କ ମର୍କିତାଗି ମତ୍ତୁ ଦେଇପର ଚାଲିନୁପଥିଥିବା “ହବିତ୍ର ଦେଇପାଲାଯଦିଲ୍ଲ” ଇରଲୁ ବିନଦିଲାଗିଦେ.

Jay Lockhart

ବିବ୍ଲିଗେବ୍ବୀ

¹Ethelbert W. Bullinger, *A Critical Lexicon and Concordance to the English and Greek New Testament* (London: Samuel Bagster and Sons, n.d.; reprint, Grand Rapids, Mich.: Zondervan Publishing House, Regency Reference Library, 1975), 358. ²S. D. F. Salmond, “The Epistle to the Ephesians,” in *The Expositor’s Greek Testament*, ed. W. Robertson Nicoll (Grand Rapids, Mich.: Wm. B. Eerdmans Publishing Co., 1967), 3:294. ³Kenneth S. Wuest, *Wuest’s Word Studies from the Greek New Testament for the English Reader: Ephesians and Colossians* (Grand Rapids, Mich.: Wm. B. Eerdmans

Publishing Co., 1953), 75.⁴ Alfred Edersheim, *The Life and Times of Jesus the Messiah*, new updated ed. (Peabody, Mass.: Hendrickson Publishers, 1993), 169–70.⁵ Josephus *Antiquities* 15.11.5.⁶ Bullinger, 19.⁷ Albert Barnes, *Notes on the New Testament: Ephesians, Philippians and Colossians*, ed. Robert Frew (Grand Rapids, Mich.: Baker Book House, 1965), 47.⁸ Wuest, 76.⁹ C. G. Wilke and Wilibald Grimm, *A Greek-English Lexicon of the New Testament*, trans. and rev. Joseph Henry Thayer (Edinburgh: T. & T. Clark, 1901; reprint, Grand Rapids, Mich.: Baker Book House, 1977), 544; see also Walter Bauer, *A Greek-English Lexicon of the New Testament and Other Early Christian Literature*, 3d ed., rev. and ed. Frederick William Danker (Chicago: University of Chicago Press, 2000), 876.¹⁰ R. C. H. Lenski, *The Interpretation of St. Paul's Epistles to the Galatians, to the Ephesians and to the Philippians* (Columbus, Ohio: Wartburg Press, 1946; reprint, Minneapolis: Augsburg Publishing House, 1961), 447.

¹¹ Andrew T. Lincoln, *Ephesians*, Word Biblical Commentary, vol. 42 (Dallas: Word Books, 1990), 149.¹² Wuest, 79.¹³ Thayer, 439.¹⁴ Bullinger, 58.¹⁵ Gal. 1:19; Acts 14:14; 2 Cor. 11:13; Rev. 2:2; Heb. 3:1.¹⁶ Bullinger, 188.¹⁷ Lincoln, 155.¹⁸ Lenski, 454.¹⁹ Lincoln, 157.²⁰ Lenski, 459.

²¹ Lincoln, 152.²² ଦେଇମନ୍ଦ ଦେଇଛୁ ଦଶ୍ୱରିଯୁ ଜୁଲୀ 19, 1964ରଠିନ୍ଦ୍ର ନଦୀରୁକୁ ମୁଣ୍ଡୁ ଅନେକ ଦିନଗତରେଣି ଦିକ୍ଷୁ ତଥୀ ହୋଇଥି ଲାଗିଥିଲୁ. ଆ ବୌଂକିଯୁ ଦେଇମନ୍ଦ ମୂରରଙ୍ଗ ହଦିନାଲ୍ଲୁ ଜିଲ୍ଲାଗତନ୍ତ୍ରୀ ଅନ୍ତର୍ଭୟ ଏଇତ୍ତେ ହେଜ୍ଜିନପୁରଗତି ଜବାଂ ମାଦୁତ୍ତ ମୁଣ୍ଡୁ କେବଳ ନାଲ୍ଲୁ ଜିଲ୍ଲାଗତନ୍ତ୍ରୀ ଯାହୁଦୀ କାନିଯାନ୍ତ୍ରୀ ମାତାପଦେ ମାଦୁପୁରଦର ମାଲକ ଶ୍ରୀମଦବାରି ନାଶମାତିତ. ଐଥୁ ବାନଗି ସିମେଇନଗତନ୍ତ୍ରୀ ତୁଜେଗତନ୍ତ୍ରୀ ଦେଇବାଲଯଗତନ୍ତ୍ରୀ ହେବିତ୍ର ନୃତ୍ୟଗତନ୍ତ୍ରୀ ପେଦିଗତନ୍ତ୍ରୀ ମୁଣ୍ଡୁ ନୃତ୍ୟାଂତରନାଗଦ ନଂପକ୍ତନ୍ତ୍ରୀ ଦେଇମନ୍ଦରେ ବିଜଯିଦ ମାଲକ ବାଲକ ବାଲକିତ୍ତୁ,